#### S.J.S. Enterprises Limited

(Formerly known as S.J.S. Enterprises Private Limited)
Sy No 28/P16 of Agra Village and Sy No 85/P6
of B.M Kaval Village Kengeri Hobli Bangalore 560082

P: +91 80 6194 0777 F: +91 80 28425110

Email ld: info@sjsindia.com, compliance@sjsindia.com

ISO 14001 ISO 45001 ISO 9001 IATE 16949 Certified

CIN: L51909KA2005PLC036601

www.sjsindia.com



August 09, 2023

To,

| National Stock Exchange of India Limited | BSE Limited                              |
|--|--|
| Exchange Plaza, 5 <sup>th</sup> Floor,   | Corporate Relationship Department,       |
| Plot No. C/1, G Block,                   | 2 <sup>nd</sup> Floor, New Trading Wing, |
| Bandra – Kurla Complex,                  | Rotunda Building, P.J. Towers,           |
| Bandra (E), Mumbai -400 051              | Dalal Street, Mumbai – 400 001           |
|  |  |
| Symbol: SJS                              | Scrip Code: 543387                       |

ISIN: INE284S01014

Dear Sir/Madam,

Subject: Newspaper Publication of the Notice of the 18<sup>th</sup> Annual General Meeting to be held on September 4, 2023, through Video Conference (VC) / Other Audio-Visual Means (OAVM).

Please find the enclosed copies of the newspaper publication of the notice of the 18<sup>th</sup> Annual General Meeting of the Company. It is published in following newspapers:

- 1. Financial Express (English edition), issue dated August 09, 2023 and
- 2. Vishwavani (Kannada edition), issue dated August 09, 2023.

Request you to kindly take the above information on your record.

Thank you, Yours faithfully,

#### For S.J.S. Enterprises Limited

THABRAZ Digitally signed by THABRAZ HUSHAIN WAJID AHMED Date: 2023.08.09 10.56:40 +05'30'

Thabraz Hushain W.
Company Secretary & Compliance Officer
Membership No.: A51119

Encl: As mentioned above

# NOTICE OF SALE OF TURNING POINT ESTATES PRIVATE LIMITED (IN LIQUDIATION) Regd. Off. At: Shop No. 118, 1st Floor V Mall, Thakur Complex Kandivali East Mumbai – 400101 Principal Office at: 6th Floor "Treasure Island" 11, Tukoganj Main Road Indore 452001 Madhya Pradesh

(Sale under Insolvency and Bankruptcy Code, 2016)

The undersigned Liquidator of Turning Point Estates Private Limited (In Liquidation) ("Corpora Debtor'), appointed by the Hon'ble NCLT, Mumbai, vide order dated 09.02.2023, intends to sell the following properties forming part of the liquidation estate of Corporate Debtor through e-auction as per the provisions of the Insolvency and Bankruptcy Code, 2016 ("Code") and Regulations thereunder including IBBI (Liquidation Process) Regulations 2016 and thus forming part of the Liquidation Estate of Corporate Debtor through e-auction on "as is where is basis", "as is what is basis", "whatever there is basis" and "without recourse basis". Sale will be done by the undersigned through E-Auction service provider National E-Governance Services Ltd (NeSL) (website: https://nbid.nesl.co.in/app/login). The important particulars of the Sale Process are as under:

| _ | , , , , ,   |  |
|---|---|--|
|   | Date and Time of E-auction  | Monday, 11th September, 2023, 3 PM to 5 PM |
|   | Last Date and Time for submission of Bid<br>Form, Declaration forms and of KYC<br>documents | Wednesday, 30th August, 2023               |
|   | Date of declaration of Qualified Bidder(s)  | Upto Friday, 1st September, 2023.          |

Upto, Friday, 8th September, 2023 (with one-day prior Date and Time for Inspection or due intimation to Mr.Sudhanshu Pandey – Mob. – 9821916190 diligence of the Corporate Debtor 11:00 am - 3.30 pm. Except Sundays and State Holidays Upto Friday, 8th September, 2023 by 5 PM

Last date and Time for submission of Declaration Forms and Earnest Money

| Depos      | sit  | -11                              | -   |
|------------|--|----------------------------------|-----|
| Sr.<br>No. | Description (Assets)   | Reserve Price<br>(Rs. in Crores) |     |
| Block<br>1 | Sale of assets of Turning Point Estates Pvt Ltd (Corporate Debtor) including all that piece and parcel of land & Building situated at khasra No. 19, 21/1, 22 (area 02 Kanals & 15 Marlas), Khasra No. 22/20 (area 03 Kanals & 03 Marlas), Khasra No. 22/21/1 (area 03 Kanals 15 Marlas), Khasra No. 11/02, 20.12, , 12, 23, 21/1, 18, 19, 22, 21/1, 19, 22 (area 27 Kanals 01 Marlas), Khasra No. 22/18, 22/23, 26/3/2 (area 03 Kanals 09 Marlas having total area of 40 Kanals 03 Marlas) together with all construction building affixed thereon i.e. total land area being 4.6584 acres / 18,851.85 sq. mtrs and building construction area being 74,191.04 sq mtrs, (Commercial property abutting NH-21, Chandigarh – Kharar Road, situated at Village bud Majra, NH-21, Near Balongi Sales Tax Barriers, SAS Nagar, Mohali, (Punjab) | 90                               | 4.5 |

Bidder/s may refer to detailed terms and conditions and E- Auction Process Memorandum on websites: https://nbid.nesl.co.in/app/login and can also visit www.ibbi.gov.in for the sale auction notice They can contact through Email: araventhanse@nesl.co.in, ipsupport@nesl.co.in, sankar@nesl.co.ir neeld@nesl.co.in, or write to the undersigned at turningpoint.bkc@gmail.com, contact numbers: M Araventhan SE +91-9384676709, Mr. Neel Doshi +91- 9404000667, or can contact Mr. Sudhanshu Pandey Mob. No. +91-9821916190. It is clarified that, this invitation purports to invite prospective bidders and does not create any kind of binding obligation on the part of the Liquidator or the Corporate Debtor to effectuate the sale. The Liquidator has the absolute right to accept or reject any or all offer(s)/bids or adjourn/postpone/cancel the e-Auction or withdraw any property or portion thereof from the auction proceeding at any stage or disqualify any interested party / potential investor / bidder without any liability. Any revision in the sale notice will be uploaded on the website https://nbid.nesl.co.in/app/login. It is requested to all the bidders to kindly visit the website regularly.

Ms. Namrata Amol Rander Place: Mumbai Liquidator of Turning Point Estates Private Limited (In Liquidation IBBI Regn. No.: IBBI/IPA-001/IP-P01585/2019-2020/12495 (AFA valid till- 21.11.2023 Address: 31-E, BKC Centre, Laxmi Industrial Estate, New Link Road, Andheri (W), Mumbai – 400 053



#### S.J.S. ENTERPRISES LIMITED (Formerly S.J.S. Enterprises Private Limited)

Registered and Corporate Office: Sy No 28/P16 of Agra Village and Sy No 85/P6 of

B.M Kaval Village, Kengeri Hobli, Bangalore 560 082, Kamataka, India Website: www.sjsindia.com | E-mail: compliance@sjsindia.com Tel: +91 80 6194 0777 | CIN: L51909KA2005PLC036601 NOTICE OF THE 18<sup>™</sup> ANNUAL GENERAL MEETING AND

### E-VOTING INFORMATION NOTICE is hereby given that the Eighteenth (18") Annual General Meeting ('AGM') of the

members of S.J.S. Enterprises Limited ('Company') will be held on Monday, September 04, 2023, at 03:30 p.m. (IST) through Video Conferencing/Other Audio Visual Means ('VC/OAVM'), in compliance with applicable provisions of the Companies Act, 2013 ('Act') and rules made thereunder, read with Ministry of Corporate Affair's ("MCA") General Circular Nos. 14/2020 dated April 8 2020, 17/2020 dated April 13 2020, 20/2020 dated May 5, 2020, 02/2021 dated January 13 2021, 21/2021 dated December 14 2021, 03/2022 dated May 5 2022 and 10/2022 dated December 28 2022, ('MCA Circulars') and Securities and Exchange Board of India ("SEBI") Circular Nos. SEBI/HO/CFD/CMD1/CIR/P/2020/79 dated May 12 2020, SEBI/HO/CFD/CMD2/ CIR/P/2021/11 dated January 15 2021, SEBI/HO/CFD/CMD2/CIR/P/2022/62 dated May 13 2022 and SEBI/HO/CFD/PoD-2/P/CIR/2023/4 dated January 05 2023 (\*SEBI Circulars"), (MCA Circulars and SEBI Circular collectively referred as 'Circulars'), without the physical presence of the members at the AGM i.e., virtually, to transact the business as set out in the AGM Notice. Members attending the AGM through VC/OAVM shall be reckoned for the purpose of quorum under Section 103 of the Act.

In compliance with the Circulars, AGM Notice along with the Annual Report for FY 2022-23 ('Annual Report') has been sent only through electronic mode to those members whose email addresses are registered with the Company/ Registrar and Transfer Agent ('RTA') of the Company i.e., Link Intime India Private Limited ('LIIPL') / Depository Participants ('DPs'), unless any member has requested for a physical copy of the same. The aforesaid documents are also available on the Company's website at www.sjsindia.com, websites of the Stock Exchanges i.e. BSE Limited at www.bseindia.com, National Stock Exchange of India Limited at www.nseindia.com and on the website of the RTA at https://instavote.linkintime.co.in. The dispatch of the Notice of the AGM has been completed on Tuesday, August 08 2023. Members whose email IDs are already registered with the Company/RTA/DP,

may follow the instructions for remote e-Voting prior to AGM and e-Voting during the AGM, as the case may be, as provided in the AGM Notice. Members who have not registered their email IDs, are requested to register the same with the Company's RTA / their respective DPs for sending future communication(s) in electronic form for receiving all communications including Annual Reports, Notices etc. from the Company electronically. The email addresses can be registered with the DP in case the shares are held in electronic form and with the RTA of the Company in case the shares are held in physical form. Upon successful registration of email ID, the login ID and password for e-Voting shall be shared on the member's registered email ID.

Pursuant to the provisions of Section 108 of the Act read with Rule 20 of the Companies (Management and Administration) Rules, 2014, as amended from time to time, and Regulation 44 of the SEBI (Listing Obligations and Disclosure Requirements) Regulations, 2015 ('Listing Regulations'), members will be provided with the facility to cast their vote electronically, through the remote e-Voting facility (prior to the AGM) and e-Voting facility (during the AGM), on all the resolutions set forth in AGM Notice. The facility for casting votes will be provided by LIIPL. Facility for e-Voting at the AGM will be made available to those members who are present in the AGM through VC/OAVM facility and have not cast their vote on the resolutions through remote e-Voting. The Members who have cast their vote by remote e-Voting prior to the AGM may also attend/ participate in the AGM through VC/OAVM but shall not be eligible to vote at the AGM.

- All the Members are informed that:
- 1. The business as set forth in the 18th AGM Notice will be transacted through voting by electronic means in the form of remote e-Voting prior to AGM or during the AGM.
- 2. The voting rights of member(s) shall be in proportion to their shares in the paid up equity share capital of the Company as on the cut-off date i.e. Monday, August 28, 2023. A person whose name is recorded in the register of members or in the register of beneficial owners maintained by the depositories as on the cut-off date shall only be entitled to vote through remote e-Voting prior to AGM/e-Voting during the AGM.
- Any person who acquires shares of the Company and becomes member of the Company after sending the notice of the AGM and holding shares as on cut-off date, may obtain the User ID and password by sending an email to the RTA at enotices@linkintime.co.in for issuance of User ID and Password for exercising their votes by electronic means by mentioning their Folio No./DP ID and Client ID. However, if a member is already registered with the RTA for e-Voting, then the existing User ID and password can be used for casting their vote.
- The remote e-Voting period begins on Friday, September 01, 2023 at 9.00 am IST and ends on Sunday, September 03, 2023 at 5.00 pm IST, The remote e-Voting module shall be disabled by LIPL for voting thereafter. Once the vote on a resolution is cast by the member, the member shall not be allowed to change it subsequently. During this period, members holding shares either in physical form or in dematerialized form may cast their vote by remote e-Voting prior to the AGM.
- 5. The members will be provided with the facility for e-Voting during the AGM and those members participating at the AGM and who have not already cast their vote by remote e-Voting prior to the AGM, will be eligible to vote during the AGM.
- 6. The members who have cast their vote by remote e-Voting prior to the AGM may also attend/participate in the AGM through VC/ OAVM, however shall not be eligible to vote again during the AGM.
- Detailed process and manner of remote e-Voting prior to AGM, e-Voting during the AGM and instructions for attending the AGM through VC/OAVM is being provided in the AGM Notice which is also available on the Company's website at
- 8. The Board of Directors of the Company has appointed Mr. Ananta R. Deshpande, (Membership No. FCS 11869), Practicing Company Secretary, as Scrutinizer to scrutinize the process for remote e-Voting prior to the AGM and e-Voting during the AGM in a fair and transparent manner.
- 9. The voting results shall be declared within two working days of the conclusion of the AGM and the same, along with the Consolidated Scrutinizer's Report, shall be placed on the website of the Company at www.sjsindia.com and shall be communicated to BSE Limited and National Stock Exchange of India Limited.
- Contact details for addressing e-voting related queries/grievances, if any: Members may refer the Frequently Asked Questions ("FAQs") and Insta Vote manual available at https://instavote.linkintime.co.in under help section or an e-mail to enotices@linkintime.co.in or Contact on: - Tel 022-4918 6000, Insta Vote Support helpdesk.

For S.J.S. Enterprises Limited Sd/-Date: August 08, 2023 Thabraz Hushain W



### URJA GLOBAL LIMITED

Regd. Office: 487/63, 1<sup>st</sup> FLOOR, NATIONAL MARKET, PEERAGARHI, NEW DELHI - 110087 CIN:L67120DL1992PLC048983 Extract of Unaudited Standalone & Consolidated Financial Results for the Quarter Ended June 30, 2023

|                                 |  |                           |                           |                           |                           |                         | (Rs. In Lakhs)          |  |
|---------------------------------|--|---------------------------|---------------------------|---------------------------|---------------------------|-------------------------|-------------------------|--|
|                                 |  | Stand                     | lalone                    | Conso                     | lidated                   | Standalone              | Consolidated            |  |
| S.<br>No                        | PARTICULARS  | 30.06.2023<br>(Unaudited) | 30.06.2022<br>(Unaudited) | 30.06.2023<br>(Unaudited) | 30.06.2022<br>(Unaudited) | 31.03.2023<br>(Audited) | 31.03.2023<br>(Audited) |  |
| 1 Total income                  | e from operations (net)  | 998.38                    | 1,056.02                  | 1,001.50                  | 1,080.31                  | 4,038.46                | 4,141.22                |  |
| Extraordinar                    |  | 61.01                     | 20.86                     | 54.21                     | 22.33                     | 179.02                  | 197.85                  |  |
| Extraordinar                    | ,  | 61.01                     | 20.86                     | 54.21                     | 22.33                     | 179.02                  | 197.85                  |  |
| Extraordinar                    | r the period after tax, (after Exceptional and ry items) rehensive Income for the period [Comprising | 61.01                     | 20.86                     | 54.21                     | 22.33                     | 134.08                  | 152.50                  |  |
|                                 | e period (after tax) and Other Comprehensive   | 61.01                     | 20.86                     | 54.21                     | 22.33                     | 134.08                  | 152.50                  |  |
| 6 Equity Share<br>7 Reserves (e | e Capital excluding revaluation reserve) as shown in the   | 5,339.01                  | 5,339.01                  | 5,339.01                  | 5,339.01                  | 5,339.01                | 5,339.01                |  |
| 8 Earnings pe                   | ance Sheet of the previous year) r share (of Re. 1/- each) (for continuing and d operations)         | -                         |                           | -                         |                           |                         |                         |  |
| (1) Baisc<br>(2) Diluted        |  | 0.0114<br>0.0114          | 0.0039<br>0.0039          | 0.0102<br>0.0102          | 0.0042<br>0.0042          | 0.0251<br>0.0251        | 0.0286<br>0.0286        |  |
| Notes :                         |  |                           | l l                       |                           |                           | 7                       |                         |  |

- The above financial results were reviewed and recommended by the Audit Committee and approved by the Board of Directors at their meeting held on 07th August, 2023.
- 2 The Company operates in one segment only, the clause relating to segment wise reporting is not applicable to the Company.
- 3 The above Audited Financial Results have been prepared in accordance with the recognition and measurement principles of applicable Indian Accounting Standards (Ind AS) notified under the Companies (Indian Accounting Standards) Rules, 2015 as amended as specified in section 133 of the Companies Act, 2013.
- 4 EPS has been calculated in accordance with Ind AS 33 as notified by the Ministry of Corporate Affairs (MCA) in the Companies (Indian Accounting Standards) Rules, 2015 as amended as specified in section 133 of the Companies Act, 2013.
- 5 Previous period's figures have been regrouped / reclassified, wherever necessary to correspond with the current period's classification disclosure. For URJA GLOBAL LIMITED

Place: New Delhi Date: 7<sup>th</sup> August, 2023

Mohan Jagdish Agarwal

**Managing Director** 

DIN: 07627568



### **Aster DM Healthcare Limited** CIN: L85110KA2008PLC147259

Registered office: No.1785, Sarjapur Road, Sector -1, HSR Lavout, Ward No.174, Agara Extension, Bengaluru-560102, Karnataka, India Tel: +91 484 6699999 Website: www.asterdmhealthcare.com Email: cs@asterdmhealthcare.com NOTICE OF THE  ${f 15}^{ extsf{TH}}$  ANNUAL GENERAL MEETING AND E-VOTING INFORMATION

be held on Thursday, August 31, 2023 at 11:30 AM (IST) through Video Conferencing ('VC') / Other Audio Visual Means ('OAVM'). In compliance with General circular No 10/2022 dated December 28, 2022 and other circulars issued by the Ministry of Corporate Affairs (MCA) and circular SEBI/HO/CFD/PoD-2/P/CIR/2023/4 dated January 05, 2023, issued by SEBİ (hereinafter collectively referred to as "the Circulars") companies are allowed to hold AGM through VC, without the physical presence of members at a common venue. Accordingly the AGM of the Company is being held through VC to transact the business as set forth in the Notice of the AGM dated May 25, 2023. In compliance with the circulars, electronic copies of the Notice of 15th AGM and Integrated Annual Report for FY 2022-23 have been sent to all the members whose email IDs are registered with the Company/Depository

The 15th Annual General Meeting ('AGM') of the members of Aster DM Healthcare Limited (the "Company") will

Participant(s) as on Friday, August 04, 2023. These documents are also made available on the website of the Company at www.asterdmhealthcare.com/investors, websites of the stock exchanges i.e. www.bseindia.com and www.nseindia.com and website of National Securities Depositories Limited ('NSDL') at www.evoting.nsdl.com. The dispatch of the Notice of AGM through emails has been completed on August 08, Members holding shares either in physical form or dematerialised form, as on the cut-off date August 24, 2023

may cast their vote electronically on the business as set forth in the Notice of the AGM through electronic voting system of NSDL ('remote e-Voting'). All the members are informed that:

- The business as set forth in the Notice of the AGM may be transacted through remote e-Voting or e-Voting
- The cut-off date for determining the eligibility to vote by electronic means is Thursday. August 24, 2023:
- iii. The remote e-Voting shall commence on Monday, August 28, 2023 (09.00 A.M (IST)); iv. The remote e-Voting shall end on Wednesday, August 30, 2023 (05.00 P.M (IST));
- v. The remote e-Voting module will be disabled after 05.00 P.M (IST) on August 30, 2023;
- vi. Any person who acquires shares of the Company and becomes a member of the Company after the Notice is sent and holding shares as of the cut-off date, i.e August 24, 2023, may obtain the login ID and password by sending a request at evoting@nsdl.co.in. However, if the person is already registered with NSDL for remote e-Voting, then the existing user ID and password can be used for casting vote.
- vii. Members may note that: a) Once the vote on a resolution is cast by the member, the member shall not be allowed to change it subsequently; b) The facility for e-Voting will also be made available during the AGM, and those members present in the AGM through VC facility, who have not cast their vote on the resolutions through remote e-Voting and are otherwise not barred from doing so, shall be eligible to vote through the e-Voting system during the AGM; c) The members who have cast their votes by remote e-Voting prior to the AGM may also attend the AGM but shall not be entitled to cast their votes again; and d) Only persons whose name is recorded in the register of members or in the register of beneficial owners maintained by the depositories as on the cut-off date shall be entitled to avail the facility of remote e-Voting or e-Voting at
- The manner of voting remotely for members holding shares in dematerialized mode, physical mode and for shareholders who have not registered their email addresses is provided in the Notice of the AGM. The details will also be made available on the website of the Company at www.asterdmhealthcare.com/investors.
- Shareholders holding shares in demat mode and have not updated their KYC details are requested to register the email and other KYC details with their depositories through their depository participants. Shareholders holding shares in physical mode and have not updated their KYC details are requested to submit Form ISR-1 (available for download from https://www.asterdmhealthcare.com/investors to update their email, bank account details and other KYC details with Company's Registrar and Share Transfer Agent (RTA), Link Intime Private Limited. You are requested to email the duly filled in form, to dhanalakshmi.s@linkintime.co.in. This will enable the shareholders to receive electronic copies of the Integrated Annual Report FY 2022-23, Notice, instructions for remote e-Voting, instructions for participation in the AGM through VC.
- For details relating to remote e-Voting, please refer to the Notice of the AGM. In case of any queries relating to voting by electronic means or need assistance before or during the AGM can contact NSDL on evoting@nsdl.co.in / 1800-1020-990 or contact Mr. Amit Vishal, Asst Vice President, NSDL at amitv@nsdl.co.in.

By Order of the Board of Directors For Aster DM Healthcare Limited

**Hemish Purushottam** Company Secretary and Compliance Officer

## VIVO BIO TECH LIMITED

CIN: L65993TG1987PLC007163

Registered Office: 03rd Floor, Ilyas Mohammed Khan Estate, #8-2-672/5 & 6, Road No. 1, Banjara Hills, Hyderabad, Telangana - 500034 Email: investors@vivobio.com; Website: www.vivobio.com EXTRACT OF UN-AUDITED CONSOLIDATED FINANCIAL RESULTS OF VIVO BIO TECH LIMITED

| SI.  | FOR THE FIRST QUA  |            | QUARTER ENDED |            | YEAR ENDED |  |
|------|--|------------|---------------|------------|------------|--|
| No.  | Particulars  | 30.06.2023 | 31.03.2023    | 30.06.2022 | 31.03.2023 |  |
| IVU. |  | Un-Audited | Refer Note #2 | Un-Audited | Audited    |  |
| 1    | Total Income   | 1,158.21   | 1,477.87      | 1,126.42   | 5,226.61   |  |
| 2    | Net Profit / (Loss) for the period (before Tax,<br>Exceptional and/or Extraordinary items)   | 25.31      | 287.67        | 68.63      | 462.08     |  |
| 3    | Net Profit / (Loss) for the period before tax (after<br>Exceptional and/or Extraordinary items)  | 25.31      | 287.67        | 68.63      | 462.08     |  |
| 4    | Net Profit / (Loss) for the period after tax (after<br>Exceptional and/or Extraordinary items)   | 14.24      | 206.32        | 31.60      | 264.91     |  |
| 5    | Total Comprehensive Income for the period<br>[Comprising Profit / (Loss) for the period (after tax)<br>and Other Comprehensive Income (after tax)] | 14.24      | 206.32        | 31.60      | 264.91     |  |
| 6    | Equity Share Capital   | 1,490.35   | 1,490.35      | 1,487.65   | 1,490.35   |  |
| 7    | Earnings Per Share (of Rs. 10/- each) (for continuing and discontinued operations)   | 5 MAAAAA   | S POSSONS     | D Valueta  |            |  |
|      | i.Basic  | 0.10       | 1.38          | 0.22       | 1.78       |  |
|      | ii Diluted   | 0.10       | 1.38          | 0.22       | 1.78       |  |

# Notes:

- The above Un-Audited Financial Results for the First Quarter June 30, 2023, were reviewed by the Audit Committee and approved by the Board of Directors at their meetings held on August 07, 2023.
- The figures for the guarter ended March 31, 2023 are the balancing figure between the audited figures of the full financial year and the published year-to-date figures upto the 3rd quarter of respective financial years which were subject to Limited Review by the Statutory Auditor of the Company
- 3. The Consolidated Results include results of all subsidiaries, viz., Vivobio Labs Private Limited, Vivobio Discovery Services Private Limited, Surlogic Life Consultancy Private Limited and Vivobio Consulting Services Private Limited (Formerly Donakanti Consulting

4. The Company operates in single Segments Viz., Bio Technology. Hence segmental reporting is not required. The above is an Extract of the detailed format of Quarterly Un-Audited Financial Results filed with stock exchange under Regulation 33 of

quarter ended June 30, 2023 is available on the stock exchange's website www.bseindia.com and Company's website www.vivobio.com 3. Standalone Financial Information of the Company is as under: QUARTER ENDED YEAR ENDED

SEBI (Listing Obligations and Disclosure Requirements) Regulations, 2015. The full format of the un-audited financial results for the first

**Particulars** 30.06.2023 31.03.2023 30.06.2022 31.03.2023 Un-Audited Un-Audited Refer Note #2 Audited 1,158.21 1,442.06 1,126,42 5,165.79 Total Income Profit before Tax 36.82 285.11 460.54 Profit for the Period 25.75 203.75 31.61 263.40

For Vivo Bio Tech Limited

Date: 07.08.2023 Place: Hyderabad Kalyan Ram Mangipudi Whole Time Director DIN: 02012580

# onmobile OnMobile Global Limited Regd. Office: OnMobile Global Limited, Tower #1, 94/1C & 94/2, Veerasandra Village,

Attibele Hobli, Anekal Taluk, Electronic City Phase-1, Bangalore - 560 100, Karnataka, India Corporate Identity Number (CIN): L64202KA2000PLC027860 Phone: + 91 80 4009 6000, Fax: + 91 80 4009 6009 E-mail: Investors@onmobile.com, Website: www.onmobile.com

## Extract of Unaudited Consolidated Financial Results for the Quarter ended June 30, 2023 Amount in ₹ Millons except data per share

Quarter ended Year ended

| Particulars  | June 30,<br>2023<br>(Unaudited) | March 31,<br>2023<br>(Audited) | June 30,<br>2022<br>(Unaudited) | March 31,<br>2023<br>(Audited) |
|--|---------------------------------|--------------------------------|---------------------------------|--------------------------------|
| Total Income from Operations   | 1,370.64                        | 1,282.00                       | 1,351.28                        | 5,251.65                       |
| Net profit / (loss) for the period before tax<br>(before exceptional items)                                    | 121.18                          | (20.01)                        | 55.46                           | 123.40                         |
| Net profit / (loss) for the period before tax<br>(after exceptional items)                                     | 121.32                          | (20.27)                        | 55.46                           | 123.54                         |
| Net profit / (loss) for the period after tax   | 98.50                           | (21.20)                        | 41.21                           | 67.88                          |
| Total Comprehensive Income for the period  | 4.24                            | (80.94)                        | 93.96                           | 103.89                         |
| Paid up equity share capital (Face value of ₹ 10/- each)   | 1,060.70                        | 1,060.15                       | 1,056.42                        | 1,060.15                       |
| Reserves excluding revaluation reserves  | 353                             | #                              |                                 | 5,485.98                       |
| Earnings / (Loss) per share (in ₹) (not annualised except for year ended March 31, 2023) (a) Basic (b) Diluted | 0.93<br>0.93                    | (0.02)<br>(0.02)               | 0.39<br>0.38                    | 0.64<br>0.64                   |
| Motori   |                                 |                                |                                 |                                |

- 1. (a) The above is an extract of the detailed format of Quarterly Financial Results filed with Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly Financial Results are available on the Stock Exchange website www.nseindia.com and www. bseindia.com and on the Company's website www.onmobile.com.
- (b) The consolidated results for the quarter ended June 30, 2023 have been reviewed by the Audit Committee and approved by the Board of Directors of the Company at their meetings held on August 7, 2023. The above results have been subjected to limited review by the statutory auditors of the Company. The review report of the statutory auditors is unmodified. 2. Key numbers of Standalone Financial Results of the Company for the quarter ended June 30, 2023 are as under:

|   |                                 |                                | Million                         | in mi Chimons                  |
|---|---------------------------------|--------------------------------|---------------------------------|--------------------------------|
|   |                                 | Year ended                     |                                 |                                |
| Particulars                                   | June 30,<br>2023<br>(Unaudited) | March 31,<br>2023<br>(Audited) | June 30,<br>2022<br>(Unaudited) | March 31,<br>2023<br>(Audited) |
| Total Income from Operations                  | 575.23                          | 498.10                         | 559.90                          | 2,277.44                       |
| Net profit / (loss) for the period before tax | 54.98                           | (137.85)                       | 7.46                            | (25.07)                        |
| Net profit / (loss) for the period after tax  | 47.09                           | (93.41)                        | 3.66                            | (20.80)                        |
| Total Comprehensive Income for the period     | 47.26                           | (109.95)                       | 3.82                            | (64.00)                        |

The standalone results of OnMobile Global limited for the above mentioned periods are available in investors section in www.onmobile.com and also with the stock exchanges website www.nseindia.com and www.bseindia.com and on the Company's website www.onmobile.com.

On behalf of Board of Directors

Place: Montreal, Canada Date: August 7, 2023

François-Charles Sirois **Executive Chairman** 

# **99** GOKALDAS EXPORTS LIMITED

Corporate Identification Number (CIN): L18101KA2004PLC033475

Regd. Office: No. 25, 2nd Cross, 3rd Main, Industrial Suburb, Yeshwanthpur, Bangalore-560022. Tel: +91 80 68951000 Fax: +91 80 68951001 E-mail: gokex@gokaldasexports.com Website: www.gokaldasexports.com

# Statement of unaudited Standalone and Consolidated Ind AS financial results for the quarter ended June 30, 2023

(Regulation 47(1) (b) of the SEBI (LODR) Regualtions, 2015) (in Rs. lakh, except earnings per share)

|     |  | Standalone       |                                   |                               |   | Consolidated                  |                                   |                               |                            |
|-----|--|------------------|-----------------------------------|-------------------------------|---|-------------------------------|-----------------------------------|-------------------------------|----------------------------|
| SI. | Particulare  | Quarter Ended    |                                   |                               | Year Ended                              | Quarter Ended                 |                                   |                               | Year Ended                 |
| No. |  | June 30,<br>2023 | Mar 31,<br>2023<br>(Refer note 1) | June 30,<br>2022<br>Unaudited | Mar 31,<br>2023<br>Audited              | June 30,<br>2023<br>Unaudited | Mar 31,<br>2023<br>(Refer note 1) | June 30,<br>2022<br>Unaudited | Mar 31,<br>2023<br>Audited |
|     |  | Unaudited        |                                   |                               |   |                               |                                   |                               |                            |
| 1   | Total Income   | 52,480.63        | 53,200.78                         | 61,314.69                     | 2,25,165.13                             | 52,223.04                     | 53,012.18                         | 61,269.27                     | 2,24,722.93                |
| 2   | Net profit/(Loss) before tax and exceptional items                         | 4,757.64         | 5,285.11                          | 5,150.56                      | 20,377.33                               | 4,317.70                      | 5,076.55                          | 5,081.37                      | 19,833.93                  |
| 3   | Net profit/(Loss) before tax and after exceptional items                   | 4,757.64         | 5,285.11                          | 5,150.56                      | 20,982.36                               | 4,317.70                      | 5,076.55                          | 5,081.37                      | 20,438.96                  |
| 4   | Net Profit/(Loss) after tax and exceptional items                          | 3,558.70         | 4,927.82                          | 4,008.45                      | 17,840.04                               | 3,255.23                      | 4,719.26                          | 3,939.26                      | 17,296.64                  |
| 5   | Total Comprehensive Income for the period / year                           | 5,599.92         | 8,182.61                          | 830.65                        | 15,606.52                               | 5,286.87                      | 7,924.58                          | 762.21                        | 15,074.20                  |
| 6   | Paid-up equity share capital (face value Rs 5 each, fully paid up)         | 22               |                                   |                               | 3,028.90                                | 27                            | 82                                | 92                            | 3,028.90                   |
| 7   | Other equity as shown in the Audited Balance<br>Sheet of the previous year |                  |                                   |                               | 86,270.07                               |                               | 8                                 | *                             | 85,596.22                  |
| 8   | Earnings Per Equity Share (EPS)<br>Basic<br>Diluted                        | 5.87<br>5.59     | (a) 1760 Alex                     |                               | U 1000000000000000000000000000000000000 | 704500                        | 10000000                          | 6.54<br>6.49                  | 10.00000000                |

Place: Bengaluru

Date: August 07, 2023

Place: Bengaluru

Date : August 08, 2023

- 1. The figures for guarter ended March 31, 2023 are the balancing figures between the audited figures in respect of the standalone and consolidated Ind AS financial statements for the year ended March 31, 2023 and the published unaudited year-to-date figures for nine months ended December 31, 2022.
- 2. The above is an extract of the detailed format of Quarterly / Annual Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the financial results are available on the stock exchange websites (www.bseindia.com and www.nseindia.com) and on the company's website (www.gokaldasexports.com). For Gokaldas Exports Ltd.

Sivaramakrishnan Ganapathi Vice Chairman and Managing Director DIN: 07954560

Place: Pune

zensar An WRPG Company

#### Zensar Technologies Limited Registered Office: Zensar Knowledge Park, Plot # 4, MIDC, Kharadi,

Off Nagar Road, Pune - 411014 Ph: 020-66057500 Fax No.: 020-66057888 E-mail: investor@zensar.com Website: www.zensar.com CIN: L72200PN1963PLC012621

# NOTICE

WHEREAS based on the recommendation of Nomination and Remuneration

Committee the Board of Directors of Zensar Technologies Limited (Company), vide their respective meetings held on January 23, 2023 approved appointment of Mr. Manish Tandon as the Chief Executive Officer and Managing Director for a period of five years with effect from January 23, 2023, who is a non-resident of India and such appointment along with the remuneration and terms and conditions thereof was approved by the Members through Postal Ballot, result of which was declared on March 18, 2023. The notice of aforesaid Postal ballot dated January 23, 2023 inter-alia provided that Mr. Manish Tandon would be entitled to a defined monthly salary and perquisites, so approved by the Members of the Company

since Mr. Manish Tandon is a non-resident of India, not fulfilling the condition mentioned in Clause (e) of Part I of Schedule V of the Companies Act, 2013 ("The Act"), the said appointment, as Chief Executive Officer and Managing Director of the Company w.e.f. January 23, 2023, is subject to requisite approval of the HENCE NOTICE is hereby given to the Members of Company pursuant to Section

AND WHEREAS the aforesaid resolution approved by the Members provided that

201(2)(a) of the Act and other applicable provisions, that the Company proposes to make an application to the Central Government for the aforesaid appointment of Mr. Manish Tandon, as Chief Executive Officer and Managing Director of the

Any member intending to object to the Company's proposed application may communicate his/her objection(s), duly substantiated in writing, to the Secretary, Ministry of Corporate Affairs, Ministry of Finance, New Delhi within 15 days of publication of this Notice with a copy marked to the Company at its registered office address. For Zensar Technologies Limited

Sd/-

**Gauray Tongia** Date: August 8, 2023 Company Secretary

financialexp.epa

Place: Bangalore

Company Secretary & Compliance Officer



ದಿನಾಂಕ: ೧೦.೦೮.೨೦೨೩ ನೇ ಗುರುವಾರಸಮಯ : ೪ : ೩೦ ಕೆ ಸ್ಥಳ : ಮ.ರಾಮಮೂರ್ತಿ ಪುತ್ತಳಿ, ಮಕ್ಕಳ ಕೂಟ ಹತಿರ, ಚಾಮರಾಜಪೇಟೆ ನುಡಿ ನಮನ ಸಲ್ಲಿಸುವ ಗಣ್ಯರು

ಶ್ರೀಎಂ.ತಿಮ್ಮಯ್ಯ ,ಅಧ್ಯಕ್ಷರು, ಕ.ಕೈ.ವಾ.ಕ.ಸಂ.ಒಕ್ಕೂಟ ಶ್ರೀ ರು. ಬಸಪ್ಪ, ಸಾಹಿತಿ, ಪತ್ರಿಕಾ ಸಂಪಾದಕರು. ಶ್ರೀ ಸಿದ್ಧಯ್ಯ, ಕನ್ನಡ ಕಟ್ಟಾಳು, ಕಾರ್ಯಾಧ್ಯಕ್ಷರು ಒಕ್ಕೂಟ ಶ್ರೀ ಮಧುಬಿಲ್ಲನ ಕೋಟೆ, ಸಾಹಿತಿ, ಉಪಾಧ್ಯಕ್ಷರು ಒಕ್ಕೂಟ ಶ್ರೀ ಶಿವಕುಮಾರ, ಅಧ್ಯಕ್ಷರು ಬಿ.ಹೆಚ್.ಇ.ಎಲ್.ಕನ್ನಡ ಹಿತರಕ್ಷಣಾ ಸಮಿತಿ ಶ್ರೀ ಟಿ.ವರದರಾಜ್,ಕನ್ನಡ ಹೋರಾಟಗಾರರು, ಉಪಾಧ್ಯಕ್ಷರು ಒಕ್ಕೂಟ ಶ್ರೀ ಮು.ಲೋಕನಾಥ್, ಕನ್ನಡ ಹೋರಾಟಗಾರರು ಸರ್ವರೂ ನುಡಿ ನಮನದಲಿ ಭಾಗವಹಿಸಿ ನಮನ ಸಲಿಸಬೇಕಾಗಿ ವಿನಂತಿಸುವ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು



ಬೆಂಗಳೂರು-560 070 ರಲ್ಲಿ ನಡೆಸಲು ತೀರ್ಮಾನಿಸಲಾಗಿದೆ

ದಯಮಾಡಿ ಸಭೆಗೆ ಹಾಜರಾಗಬೇಕೆಂದು ವಿನಂತಿಸಲಾಗಿದೆ.

ಸದಸ್ಯರಿಗೆ ಮಾತ್ರ ಪ್ರವೇಶ ದಿನಾಂಕ : 02.08.2023

ಸ್ಥಳ: ಬೆಂಗಳೂರು.

ಸೃಜನ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ.,

64, 3ನೇ ಕ್ರಾಸ್, ಎಂ.ವಿ. ಸೀತಾರಾಮಯ್ಯ ರಸ್ತೆ, ಗವಿಷುರಂ ಬಡಾವಣೆ, ಬೆಂಗಳೂರು-560 019.

ದೂ : 080–26616969, 9483816969 ವೆಬ್ಸೈಟ್ : www.srujanasahakari.com

ನರ್ವ ಸದಸ್ಯರ ಸಭೆ

ಸಹಕಾರಿಯ 2022–23ನೇ ಸಾಲಿನ 10ನೇ ಸರ್ವಸದಸ್ಯರ ಸಭೆಯನ್ನು ದಿನಾಂಕ 13/08/2023

ಭಾನುವಾರ ಬೆಳಿಗ್ಗೆ 10-00ಕ್ಕೆ ಶ್ರೀ ಸರಸ್ವತಿ ಕಲ್ಯಾಣ ಮಂದಿರ, ಮೊದಲನೇ ಮಹಡಿ, (ಶ್ರೀ ದೇವಗಿರಿ

ರಾಘವೇಂದ್ರ ಸ್ವಾಮಿಗಳ ಮಠದ ಮೇಲೆ) 24ನೇ ಮುಖ್ಯರಸ್ತೆ, 16ನೇ ಅಡ್ಡರಸ್ತೆ, ಬನಶಂಕರಿ 2ನೇ ಹಂತ,

ಸಭೆಯ ಸೂಚನಾ ಪತ್ರವನ್ನು Bulk ಅಂಚೆಯ ಮುಖಾಂತರ ಹಾಗೂ SMS ಸಂದೇಶವನ್ನು ನಮ್ಮ

ಸಹಕಾರಿಯ ಸದಸ್ಯರಿಗೆ ಅವರ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗಿದೆ. ಯಾವ ಸದಸ್ಯರಿಗೆ

ತಲುಪಿರುವುದಿಲ್ಲವೋ ಅಂತಹ ಸದಸ್ಯರು ಈ ಪತ್ರಿಕಾ ಪ್ರಕಟಣೆಯನ್ನು ಸೂಚನಾ ಪತ್ರವೆಂದು ಪರಿಗಣಿಸಿ

ಎಸ್.ಜೆ.ಎಸ್. ಎಂಟರ್ಪ್ರೆಸಸ್ ಲಿಮಿಟೆಡ್

(ಹಿಂದೆ ಎಸ್.ಜಿ.ಎಸ್. ಎಂಟರ್ ಪ್ರಸಸ್ ಪ್ರವೇಟ್ ಲಿಮಿಟೆಡ್)

**ಸೋಂದಾಯಿತ ಮತ್ತು ಕಾರ್ಪೊರೇಟ್ ಕಛೇರಿ**: ಅಗರ ಗ್ರಾಮದ ಸರ್ವೆ ಸಂಖ್ಯೆ 28/P16 ಮತ್ತು ಬಿ.ಎಮ್ ಕಾವಲ್ ಗ್ರಾಮದ ಸರ್ವೆ ಸಂಖ್ಯೆ

85/P6,ಕೆಂಗೇರಿ ಹೋಬಳಿ, ಬೆಂಗಳೂರು 560 082, ಕರ್ನಾಟಕ, ಭಾರತ ವೆಚ್ಚಾರ್ಚ: www.sjsindia.com । ಇ-ಮೇಲ್: compliance@sjsindia.com

ದೂರವಾಣಿ: +91 80 6194 0777 | CIN: L51909KA2005PLC036601

18ನೇ ಆ್ಯನ್ಯೂಅಲ್ ಜನರಲ್ ಮೀಟಿಂಗ್ (ವಾರ್ಷಿಕ ಸಾಮಾನ್ಯ ಸಭೆ )

ಹಾಗೂ ಇ–ವೋಟಿಂಗ್ ಮಾಹಿತಿಯ ಸೂಚನೆ

ಎಸ್.ಜಿ.ಎಸ್ ಎಂಟ್ರಪ್ಪನಸ್ ಲಿಮಿಟೆಡ್ ('ಕಂಪನಿ')ಯ ಸದಸ್ಯರ ಹದಿನೆಂಟನೇ (18ನೇ) ಆ್ಯನ್ಯೂಅಲ್ ಜನರಲ್

ಮೀಟಿಂಗ್('ಎಜಿಎಮ್') ಅನ್ನು ಸೋಮವಾರ,ಸೆಪ್ಟೆಂಬರ್ ೦4,2023ರಂದು ಮಧ್ಯಾಹ್ನ ೦3:30 ಕ್ಕೆ (ಐಎಸ್ಟಿ)

ವಿಡಿಯೋ ಕಾನ್ಪರೆನ್ಸಿಂಗ್/ಇತರ ಆಡಿಯೋ ವಿಸ್ಯೂಅಲ್ ಮೀನ್ಸ್ ('ವಿಸಿ/ಓಎವಿಎಮ್')ಮೂಲಕ ನಡೆಸಲಾಗುತ್ತಿದ್ದು

ಕಂಪರೀಸ್ ಆ್ಯಕ್ಟ್ ,2013 ('ಆ್ಯಕ್ಟ್)ಹಾಗೂ ಅದರ ಅಡಿಯಲ್ಲಿ ಮಾಡಿರುವ ನಿಯಮಗಳ ಅನ್ನಯವಾಗುವ ನಿಬಂಧನೆಗಳಿಗೆ ಅನುಸಾರವಾಗಿ, ಮಿನಿಸ್ಟ್ರೀಆಫ್ ಕಾಪೋಲೇಟ್ ಅಫೇರ್ಕ್ಸ್ (''ಎಮ್ಸ್ಎ'') ಏಪ್ರಿಲ್ 8 2020ರ ದಿನಾಂಕದ

ಜನರಲ್ ಸರ್ಕ್ಯೂಲರ್ (ಸುತ್ತೋಲೆ) ನ $^{\circ}$  14/2020, ಏಪ್ರಿಲ್ 13 $^{\circ}$  2020ರ ದಿನಾಂಕದ 1 $^{\circ}$ 7/2020, ಮೇ5,2020ರ

ದಿನಾಂಕದ 20 /2020, ಜನವರಿ 13 2021 ರದಿನಾಂಕದ 02 /2021 ಡಿಸೆಂಬರ್ 14 2021 ರ ದಿನಾಂಕದ 21 /2021.

ಮೇ 5/2022ರ ದಿನಾಂಕದ 03/2022 ಹಾಗೂ ಡಿಸೆಂಬರ್ 28 2022ರ ದಿನಾಂಕದ 10/2022, ('ಎಮ್ಸ್ಎ

ಸರ್ಕ್ಯೂಲರ್ಗಳು' )ಹಾಗೂ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (''ಸೆಬಿ'') ಸರ್ಕ್ಯೂಲರ್

ನಂ. ಮೇ12 2022ರ ದಿನಾಂಕದ ಎಸ್ಇಬಿಐ/ಎಚ್ಓ/ಸಿಎಫ್ಡಿ/ಸಿಎಮ್ಡಿ1/ಸಿಐಆರ್/ಪಿ/2020/79 ಜನವರಿ 15 2021ರ ದಿನಾಂಕದ ಎಸ್ಇಬಿಐ/ಎಚ್ಓ/ಸಿಎಫ್ಡ್/ಸಿಎಮ್ಡಿ2/ಸಿಐಆರ್/ಪಿ/2020-1/11,ಮೇ

13 2022ರ ದಿನಾಂಕದ ಎಸ್ಇಬಿಐ/ಎಚ್ಓ/ಸಿಎಫ್ಡೌ/ಸಿಎಮ್ಡೌ2/ಸಿಐಆರ್/ಪಿ/2022/62 ಹಾಗೂ ಜನವರಿ

5 2023ರ ದಿನಾಂಕದ ಎಸ್ಇಬಿಐ/ಎಚ್ಓ/ಸಿಎಫ್ಡಿ/ಪಿಡಿ-2/ಪಿ/ಸಿಐಆರ್/2023/4 ("ಎಸ್ಇಬಿಐ/ಸಬಿ

ಸರ್ಕ್ಯೂಲರ್ಗಳನ್ನು (ಎಮ್ಸ್ಎ ಸರ್ಕ್ಯೂಲರ್ಗಳು ಹಾಗೂ ಸೆಬಿ ಸರ್ಕ್ಯೂಲರ್ಗಳನ್ನು ಒಟ್ಟಾರೆಯಾಗಿ

'ಸರ್ಕ್ಯೂ' ಲರ್ ಗಳು'ಎಂದು ಉಲ್ಲೇಖಿಸಲಾಗುತ್ತದೆ) ಓದುವುದರೊಂದಿಗೆ, ಎಜಿಎಮ್ ನಲ್ಲಿ ಸದಸ್ಯರ ಭೌತಿಕ

ಉಪಸ್ಥಿತಿಯಿಲ್ಲದೇ ಅಂದರೆ , ವಾಸ್ತವಿಕವಾಗಿ, ಏಜಿಎಮ್ ನೋಟೀಸಿನಲ್ಲಿ ನಿಗದಿಪಡಿಸಿದಂತೆ ವ್ಯವಹಾರವನ್ನು ನಡೆಸಲು ಈ ಮೂಲಕ ನೋಟೀಸು ನೀಡಲಾಗಿದೆ. ವಿಸಿ/ಓಎವಿಎಮ್ ಮೂಲಕ ಎಜಿಎಮ್ಗೆ ಹಾಜರಾಗುವ ಸದಸ್ಯರನ್ನು ಆ್ಯಕ್ಟ್ ನ

ಸರ್ಕ್ಯೂಲರ್ಗಳಿಗೆ ಅನುಸಾರವಾಗಿ, ಹಣಕಾಸು ವರ್ಷ 2022-23ರ ('ವಾರ್ಷಿಕ ವರದಿ' ) ಆ್ಯನ್ಯೂಅಲ್

ರಿಫೋರ್ಟ್ ನೊಂದಿಗೆ ಎಜಿಎಮ್ ನೋಟೀಸ್ ಅನ್ನು ಯಾವುದೇ ಸದಸ್ಯರು ಅದರ ಭೌತಿಕ ಪ್ರತಿಯನ್ನು ಕೋರದಿದ್ದರೆ

ಎಲೆಕ್ಟ್ರಾನಿಕ್ ಮೋಡ್ ಮೂಲಕ ಕಂಪನಿ/ಕಂಪನಿಯ ರೆಜಿಸ್ಟಾರ್ ಆ್ಯಂಡ್ ಟ್ರಾನ್ಸ್ಫ್ ಏಜಂಟ್ ('ಆರ್ಟಿಎ') ಆಂದರೆ,

ಲಿಂಕ್ ಇಂಟ್ರೆಮ್ ಇಂಡಿಯಾ ಪ್ರವೇಟ್ ಲಿಮಿಟೆಡ್ ('ಎಲ್ಐಐಪಿಎಲ್')/ಡೆಪೋಸಿಟರಿ ಪಾರ್ಟಿಸಿಪೆಂಟ್

('ಡಿಪಿಗಳು')ಗಳೊಂದಿಗೆ ಇಮೇಲ್ ವಿಳಾಸವನ್ನು ನೋಂದಾಯಿಸಿರುವ ಸದಸ್ಯರಿಗೆ ಮಾತ್ರ ಕಳುಹಿಸಲಾಗಿದೆ. ಮೇಲೆ

ಹೇಳಿದ ಡಾಕ್ಯುಮೆಂಟ್ ಗಳು ಕಂಪನಿಯ ವೆಬ್ಸ್ಟ್ ಟ್ www.sjsindia.com ನಲ್ಲಿ, ಸ್ಟಾಕ್ ಎಕ್ಸ್ ಚೇಂಜ್ ಗಳ ವೆಬ್ಸ್ಟ್ ಟ್ ಅಂದರೆ

ಬಿಎಸ್ಇ ಲಿಮಿಟೆಡ್ www.bseindia.com ನಲ್ಲಿ ,ನ್ಯಾಷನಲ್ ಸಾಕ್ಷ್ ಎಕ್ಸ್ಚೇಲಿಂಬ್ ಆಫ್ ಇಂಡಿಯಾ ಲಿಮಿಟೆಡ್ನ www.nseindia.com ನಲ್ಲಿ ಹಾಗೂ ಆರ್ಟಿಎದ ವೆಬ್ಸ್ಟ್ರೆಟ್ https://instavoie.linkintime.co.in. ನಲ್ಲಿ ಸಹ ಲಭ್ಯವಿರುತ್ತದೆ.

ಕಂಪನಿ/ಆರ್ಟಿಎ/ಡಿಪಿಯೊಂದಿಗೆ ಈಗಾಗಲೇ ಇಮೇಲ್ ಐಡಿಗಳನ್ನು ನೋಂದಾಯಿಸಿರುವ ಸದಸ್ಯರು , ಎಜಿಎಮ್

ನೋಟೀಸಿನಲ್ಲಿ ಒದಗಿಸಿದಂತೆ , ಸಂದರ್ಭಾನುಸಾರವಾಗಿ, ಎಜಿಎಮ್ನ ಮೊದಲು ರಿಮೋಟ್ ಇ-ಮೋಟಿಂಗ್ ಹಾಗೂ

ಎಜಿಎಮ್ ಸಮಯದಲ್ಲಿ ಇ–ವೋಟಿಂಗ್ ಗಾಗಿ ಸೂಚನೆಗಳನ್ನು ಅನುಸರಿಸಬಹುದು. ತಮ್ಮ ಇಮೇಲ್ ಐಡಿಗಳನ್ನು

ನೋಂದಾಯಿಸದ ಸದಸ್ಯರು ಕಂಪನಿಯಿಂದ ನೋಟೀಸ್ಗಳನ್ನು ಒಳಗೊಂಡು ಎಲ್ಲಾ ಸಂವಹನಗಳನ್ನು ಎಲೆಕ್ಟಾನೀ

ರೂಪದಲ್ಲಿ ಸ್ವೀಕರಿಸಲು ಭವಿಷ್ಯದ ಸಂವಹನಗಳನ್ನು ಎಲ್ಟಾಸಿಕ್ ರೂಪದಲ್ಲಿ ಕಳುಹಿಸುವುದಕ್ಕಾಗಿ ಕಂಪನೆಯ ಆರ್ಟಿಎ/ಅವರ ಸಂಬಂಧಿತ ಡಿಪಿಗಳೊಂದಿಗೆ ಅದನ್ನು ನೋಂರಾಂಯಸಲು ಕೋರಲಾಗಿದೆ. ಶೇರುಗಳನ್ನು ಎಲೆಕ್ಕಾಸಿಕ್

ರೂಪದಲ್ಲಿ ಹೊಂದಿದ್ದ ಸಂದರ್ಭದಲ್ಲಿ ಡಿಪಿಯೊಂದಿಗೆ ಹಾಗೂ ಶೇರ್ಗಳನ್ನು ಭೌತಿಕ ರೂಪದಲ್ಲಿ ಹೊಂದಿದ್ದ ಸಂದರ್ಭದಲ್ಲಿ

ಕಂಪನಿಯ ಆರ್ಟಿಎಯೊಂದಿಗೆ ಇಮೇಲ್ ವಿಳಾಸಗಳನ್ನು ನೋಂದಾಯಿಸಿಕೊಳ್ಳಬಹುದು. ಇಮೇಲ್ ಐಡಿಯ ಯಶಸ್ತಿ

ನೋಂದಣೆಯ ನಂತರ , ಇ–ವೋಟಿಂಗ್ ಗಾಗಿ ಲಾಗಿನ್ ಐಡಿ ಹಾಗೂ ಪಾಸ್ ವರ್ಡ್ ಅನ್ನು ಸದಸ್ಯರ ನೋಂದಾಯಿತ

ಆ್ಯಕ್ಷ್ ಸೆಕ್ಸ್ಟ್ 108ರ ನಿಬಂಧನೆಗಳಿಗೆ ಅನುಸಾರವಾಗಿ ಕಾಲ ಕಾಲಕ್ಕೆ ತಿದ್ದುಪಡಿ ಮಾಡಿದಂತೆ, ಕಂಪನಿಸ್ (ಮ್ಯಾನೇಜ್ಮಮೆಂಟ್ ಹಾಗೂ ಆ್ಯಡ್ಡಿನಿಸ್ಟೇಶನ್)ರೂಲ್ಸ್,2014ರ ರೂಲ್ 20 ಹಾಗೂ ಎಸ್ಇಬಿಐ /ಸೆಬಿ (ಲಿಸ್ಬಿಂಗ್

ಆಬ್ಲಿಗೇಶನ್ ಗಳು ಹಾಗೂ ಡಿಸ್ಕೋ್ಲ್ ಸರ್ ರಿಕ್ವಾಯರ್ ಮೆಂಟ್ ಗಳು)ರೆಗ್ಯೂಲೇಶನ್ಸ್ 2015 ರ ('ಲಿಸ್ಟಿಂಗ್

ರೆಗ್ಯೂಲೇಶನ್ನ್) ರೆಗ್ಯೂಲೇಶನ್ 44 ಅನ್ನು ಓದುವುದರೊಂದಿಗೆ , ಎಜಿಎಮ್ ನೋಟೀಸಿನಲ್ಲಿ ಸೂಚಿಸಲಾದ ಎಲ್ಲಾ

ನಿರ್ಣಯಗಳ ಮೇಲೆ , ರಿಮೋಟ್ ಇ–ವೋಟಿಂಗ್ ಸೌಲಭ್ಯ (ಎಜಿಎಮ್ಗೆ ಮೊದಲು ) ಹಾಗೂ ಇ–ವೋಟಿಂಗ್

ಸೌಲಭ್ಯದ (ಎಜೆಎಮ್ ಸಮಯದಲ್ಲಿ) ಮೂಲಕ ಎಲೆಕ್ಟಾನಿಕ್ ರೂಪದಲ್ಲಿ ತಮ್ಮ ವೋಟ್ ಗಳನ್ನು ಹಾಕಲು ಸದಸ್ಯರಿಗೆ

ಸೌಲಭ್ಯವನ್ನು ಒದಗಿಸಲಾಗುತ್ತದೆ. ವೋಟ್ ಗಳನ್ನು ಹಾಕುವ ಸೌಲಭ್ಯವನ್ನು ಎಲ್ಐಐಪಿಎಲ್ ಒದಗಿಸಲಿದೆ. ಎಜೆಎಮ್ ನ

ಸಮಯದಲ್ಲಿ ಇ–ವೋಟಿಂಗ್ ನ ಸೌಲಭ್ಯವನ್ನು ವಿಸಿ/ಓಎವಿಎಮ್ ಸೌಲಭ್ಯವದ ಮೂಲಕ ಎಜಿಎಮ್ ನಲ್ಲಿ ಉಪಸ್ಥಿತರಿರುವ ಹಾಗೂ ರಿಮೋಟ್ ಇ-ವೋಟಿಗ್ ಮೂಲಕ ನಿರ್ಣಯಗಳ ಮೇಲೆ ತಮ್ಮ ಪೋಟ್ ಅನ್ನು ಹಾಕದ ಸದಸ್ಯರಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ. ಎಜಿಎಮ್ಗೆ ಮೊದಲು ರಿಮೋಟ್ ಇ-ವೋಟಿಂಗ್ ಮೂಲಕ ತಮ್ಮ

ಪೋಟ್ ಅನ್ನು ಹಾಕಿದ ಸದಸ್ಯರು ವಿಸಿ/ಓಎವಿಎಮ್ ಮೂಲಕ ಎಜಿಎಮ್ ನಲ್ಲಿ ಹಾಜರಾಗಬಹುದು/ಭಾಗವಹಿಸಬಹುದು

ಎಜಿಎಮ್ ನೋಟೀಸಿನ ರವಾನೆಯು ಮಂಗಳವಾರ,ಅಗಸ್ಟ್ 08 2023ರಂದು ಪೂರ್ಣಗೊಂಡಿದೆ.

103ನೆ ಸೆಕ್ಷನ್ ಅಡಿಯಲ್ಲಿ ಕೋರಂ ಉದ್ದೇಶಕ್ಕಾಗಿ ಪರಿಗಣಿಸಲಾಗುತ್ತದೆ.

ಇಮೇಲ್ ಐಡಿಯಲ್ಲಿ ಹಂಚಿಕೊಳ್ಳಲಾಗುತ್ತದೆ.

ಆದರೆ ಎಜಿಎಮ್ ನಲ್ಲಿ ವೋಟ್ ಮಾಡಲು ಅರ್ಹರಾಗಿರುವುದಿಲ್ಲ.

ಮುಖ್ಯ ಕಾರ್ಯನಿರ್ವಹಣಾಧಿಕಾರಿ

# ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಕಲ್ಯಾಣ ಕರ್ನಾಟಕದವರು ಅಧ್ಯಕ್ಷರಾಗಲಿ

ಕಲಬುರಗಿ: ನಾರಾಯಣ ಗುರು ಅಭಿವೃದ್ದಿ ನಿಗಮಕ್ಕೆ ಕಲ್ಯಾಣ ಕರ್ನಾಟಕ ಭಾಗದವರನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಕಲ್ಯಾಣ ಕರ್ನಾಟಕ ಈಡಿಗ ಹೋರಾಟ ಸಮಿತಿ ಅಧ್ಯಕ್ಷ ಸತೀಶ್ ಗುತ್ತೇದಾರ ಮತ್ತು ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕಡೇಚೂರ ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಈ ಹಿಂದಿನ ಸರಕಾರ ನಿಗಮ ಘೋಷಣೆ ಮಾಡಿ ಕುಲಶಾಸ್ತ್ರೀಯ ಅಧ್ಯಯನ ನಡೆಸಲು ಆದೇಶ ನೀಡಿತ್ತು. ಆದರೆ ನೀಡಲಿಲ್ಲ. ಕಾಂಗ್ರೆಸ್ ಸರಕಾರವೂ ಅನುದಾನ ಬಜೆಟ್ ನಲ್ಲಿ ಅನುದಾನ ಘೋಷಿಸಿಲ್ಲ. ಇದರಿಂದ ನಿಗಮ ಇದ್ದರೂ ಇಲ್ಲದಂತಾಗಿದೆ. ಸಮಾಜದ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು

ರಾಜ್ಯದಲ್ಲಿ ಸುಮಾರು 70 ಲಕ್ಷದಷ್ಟಿರುವ ಈ ಸಮುದಾಯದ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಸರಕಾರ ಒತ್ತು ನೀಡಬೇಕಾಗಿದೆ. ಇದಕ್ಕಾಗಿ ತಕ್ಷಣ ನಿಗಮಕ್ಕೆ ₹500 ಕೋಟಿ ಆರ್ಥಿಕ ನೆರವು ನೀಡಬೇಕು. ನಿಗಮದ ಅಧ್ಯಕ್ಷರ ನೇಮಕ ವೇಳೆ ಉತ್ತರ



ಸಂದಿಸಲು ಅನುಕೂಲವಾಗುವಂತೆ ನಿಗಮ ರಚನೆಯಾದರೆ ಕುಲಕಸುಬಿನಿಂದ ವಂಚಿತರಾಗಿ ಬದುಕು ಬೀದಿ ಪಾಲಾದ ಕುಟುಂಬಗಳಿಗೆ ಶಿಕ್ಷಣ ನೀಡಿ ಆರ್ಥಿಕ ಪುನಶ್ವೇತನ ಒದಗಿಸಲು ಸಾಧ್ಯವಾಗಲಿದೆ. -ಸತೀಶ್ ಗುತ್ತೇದಾರ

ಕ.ಕ. ಈಡಿಗ ಹೋರಾಟ ಸಮಿತಿ ಅಧ್ಯಕ್ಷ

ಕರ್ನಾಟಕಕ್ಕೆ ಅದರಲ್ಲೂ ಮುಖ್ಯವಾಗಿ ಕಲ್ಯಾಣ ಕರ್ನಾಟಕ ಭಾಗದವರನ್ನು ಪರಿಗಣಿಸಬೇಕು. ನಿರ್ದೇಶಕರ ಆಯ್ಕೆ ಸಂದರ್ಭದಲ್ಲಿ ಸಮುದಾಯದಲ್ಲಿರುವ ಶಿಕ್ಷಣ, ಆರ್ಥಿಕ ಹಾಗೂ ಸಾಮಾಜಿಕ ತಜ್ಞರನ್ನು ಪರಿಗಣಿಸಬೇಕು ಎಂದಿದ್ದಾರೆ.

## ಗೋಣಿಪುರ ಹಾಲು ಉತ್ಪಾದಕರ ಸಹಕಾರ ಸಂಘ ನಿ,

ಗೋಣಿಪುರ, ಕೆಂಗೇರಿ ಹೋಬಳಿ, ಬೆಂಗಳೂರು ದಕ್ಷಿಣ ತಾಲ್ಲೂಕು.

ಪ್ರಕಟಣೆ

ಮಾನ್ಯ ಸದಸ್ಯರ ಗಮನಕ್ಕೆ ತರಬಯಸುವುದೇನೆಂದರೆ, ನಮ್ಮ ಸಂಘದ ಚುನಾವಣಾ ದಿನಾಂಕದಿಂದ ಮುಂದಿನ ವರ್ಷಗಳ ಆಡಳಿತ ಮಂಡಲಿಗೆ ಚುನಾವಣೆ ನಡೆಸಲು ರಿಟರ್ನಿಂಗ್ ಅಧಿಕಾರಿಯಾದ ಶ್ರೀ ಹೆಚ್.ಬಿ.ಲೋಕೇಶ್, ಸಹಕಾಣ ಂಘಗಳ ನಿರೀಕ್ಷಕರು ರವರು ದಿನಾಂಕ : 03-8-2023 ರಂದು ಚುನಾವಣಾ ವೇಳಾ ಪಟ್ಟಿಯನ್ನು ಪ್ರಕಟಿಸಿರುತ್ತಾರೆ ಸದರಿ ವೇಳಾ ಪಟ್ಟಿಯನ್ನಯ ದಿನಾಂಕ: 22–8–2023 ರಂದು ಸಂಘದ ಆವರಣದಲಿ ಚುನಾವಣೆಯನು ನಿಗಧಿಪಡಿಸಿದ್ದು, ಸದರಿ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಲು ದಿನಾಂಕ: 14-8-2023, ರಂದು ಕಡೆಯ ನಾಂಕವಾಗಿರುತ್ತದೆ. ಚುನಾವಣಾ ವೇಳಾ ಪಟ್ಟಿಯನ್ನು ಈಗಾಗಲೇ ಸಂಘದ ಎಲ್ಲಾ ಅರ್ಹ ಸದಸ್ಯರಿಗೆ ಮುದ್ದಾಂ bೂಲಕ ರವಾನಿಸಲಾಗಿರುತ್ತದೆ. ಒಂದು ವೇಳೆ ನೋಟೀಸ್ ತಲುಪದಿದ್ದಲ್ಲಿ ಈ ಪ್ರಕಟಣೆಯನ್ನೆ ಚುನಾವಣೆ ನೋಟಿಸ ಂದು ಭಾವಿಸಿ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸುವುದು. ಈ ಚುನಾವಣೆಯಲ್ಲಿ ಮತದಾನ ಮಾಡಲು ಸಂಘದ ಗುರುತಿನ ಚೀಟಿ ಕಡ್ಡಾಯವಾಗಿರುವುದರಿಂದ ಸಂಘಕ್ಕೆ ಭೇಟಿ ನೀಡಿ ಗುರುತಿನ ಚೀಟಿಯನ್ನು ಮುಖ್ಯ ಕಾರ್ಯನಿರ್ವಾಹಕರಿಂದ ಪಡೆಯಲು ಈ ಮೂಲಕ ಕೋರಿದೆ.

ನಾಂಕ : 05.08.2023

ಮುಖ್ಯ ಕಾರ್ಯನಿರ್ವಾಹಕರು

यूनियन बैंक 🕠 क्षित्र श्री अर्थ प्रतिकार

ರಾಜಾಜಿನಗರ [01192] ಶಾಖೆ ನಂ.635 ಸಿ (ಹೊಸ ನಂ. 25/2), 1ನೇ ಮುಖ್ಯರಸ್ತೆ ದೂರವಾಣಿ ಸಂಖ್ಯೆ: 080-23321790 ಇ–ಮೇಲ್: ubin0901199@unionbankofindia.bank

ಸ್ಥಿರಾಸ್ತಿ ಮಾರಾಟ ಪ್ರಕಟಣೆ ಪ್ರೊವಿಜನ್ ನಿಯಮ 8ರ ಸೆಕ್ಯುರಿಟಿ ಇಂಟರೆಸ್ಟ್ (ಎನ್ಫೋರ್ಸ್ಮಾಎಂಟ್) ನಿಯಮ 2002ರ ಸೆಕ್ಯೂರಿಟೈಜೇಷನ್ ಆಂಡ್ ರಿಕನ್ಸ್ಟ್ಕ್ಷನ್ ಆಫ್ ಫೈನಾನ್ಷಿಯಲ್ ಅಸ್ಸೆಟ್ಸ್ ಆಂಡ್ ಎನ್ಫೋರ್ಸ್ಮೆಯಿಂಟ್ ಅಡಿಯಲ್ಲಿ ಸ್ಥಿರಾಸ್ತಿಗಳ ಹರಾಜು ಮಾರಾಟಕ್ಕೆ 15 ದಿನಗಳ ನೋಟೀಸ್

ಸಾರ್ವಜನಿಕವಾಗಿ ಮತ್ತು ನಿರ್ದಿಷ್ಟವಾಗಿ ಸಾಲಗಾರ(ರು)ರಿಗೆ ಮತ್ತು ಜಾಮೀನುದಾರರಾದ ಇವರಿಗೆ ಈ ಮೂಲಕ ತಿಳಿಸುವುದೇನೆಂದರೆ ಈ ಕೆಳಗೆ ತಿಳಿಸಿದ ಸ್ಥಿರಾಸ್ತಿ ಸ್ವತ್ತನ್ನು ಭದ್ರತಾ ಸಾಲಗಾರರಿಗೆ ಅಡಮಾನ/ಜಾರ್ಜ್ ಮಾಡಲಾಗಿದೆ. ಸೆಕ್ಯೂರ್ಡ್ನ ಕ್ರೆಡಿಟರ್ ಅಧಿಕೃತ ಅಧಿಕಾರಿಯವರಿಂದ ಸಾಂಕೇತಿಕವಾಗಿ ಸ್ವಾಧೀನವನ್ನು ತೆಗೆದುಕೊಳ್ಳಲಾಗಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಸೆಕ್ಯೂರ್ಡ್ನ ಕ್ರೆಡಿಟರ್ ಇದರ ಜೊತೆಗೆ ಮುಂದಿನ ಬಡ್ಡಿ ಮತ್ತು ಕಾನೂನು / ಇತರ ವೆಚ್ಚಗಳೊಂದಿಗೆ ಬಾಕಿ ಮೊತ್ತದ ವಸ್ಯಂದ್ರಾರ್ವಾಗಿ ಅದನ್ನು **"ಎಲ್ಲಿ ಹೇಗಿದೆಯೋ** ಹಾಗೆ" ಎಲ್ಲಿ ಏನಿದೆಯೇ ಹಾಗೆ" ಮತ್ತು ಅಲ್ಲಿ ಏನೇ ಇರಲ ಹಾಗೆ" ಆಧಾರದ ಮೇಲೆ ಹೇಳಿದಂತೆ ಬಾಕಿ ವಸೂಲಾತಿಗಾಗಿ ಕೆಳಗೆ ತಿಳಿಸಿದ ದಿನಾಂಕದೆಂದ್ದು ಸಾರ್ವಜನಿಕ ಪರಾಜಿನ ಮೂಲಕ ಮಾರಾಟ ಮಾಡಲಾಗುವುದ ಸಾಲಗಾರ ಮತ್ತು ಜಾಮೀನುದಾರರಿಂದ ಮುಂದಿನ ಬಡ್ಡಿ ಮತ್ತು ಇತರೆ ಖರ್ಚುಗಳು ಜೊತೆಗೆ ಕೆಳಗೆ ತಿಳಿಸಲಾ

ಬಾಕಿಗಳನ್ನು ಮರು ಪಡೆಯಲು ಮತ್ತು ಮುಂಗಡ ಠೇವಣಿಯನ್ನು ಕೆಳಕಂಡ ದಿನಾಂಕದಂದು ಆಸ್ತಿಯ ಮೀಸಲ ಬೆಲೆ ಮತ್ತು ಮುಂಗಡ ಠೇವಣಿ (ಇಎಂಡಿ) ಸ್ಥಿರಾಸ್ತಿ ಇತ್ಯಾದಿಗಳನ್ನು ಕೆಳಗೆ ನೀಡಲಾಗಿದೆ. ಭದ್ರತಾ ಸಾಲದಾತರರ ಹೆಸರು ಮತ್ತು ವಿಳಾಸ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ರಾಜಾಜಿನಗರ [01192]ಶಾಖೆ, ನಂ.635 ಸಿ (ಹೊಸ ನಂ. 25/2), 1ನೇ ಮುಖ್ಯರಸ್ತೆ, ಇ-ಬ್ಲಾಕ್, 2ನೇ ಹಂತ, ರಾಜಾಜಿನಗರ,

l. ಸಾಲಗಾರರ, ಸಹ–ಸಾಲಗಾರರ, ಮತ್ತು ಜಾಮೀನುದಾರರ ಹೆಸರು ಮತ್ತು ವಿಳಾಸ: ಸಾಲಗಾರರು (1) ಶ್ರೀಮತಿ. ಜಿ.ಗೌರಮ್ಮ ಕೋಂ .ವಿ. ಗೋಪಾಲಯ್ಯ, ವಿಳಾಸ : ನಂ.176, ಉತ್ತರಹಳ್ಳಿ ಗ್ರಾಮ, ಚಿಕ್ಕಜಾಲ ಅಂಚೆ, ಜಾಲ ಹೋಬಳಿ, ಬೆಂಗಳೂರು ಉತ್ತರ (ತಾಲ್ಲೂಕು & ಜಿಲ್ಲೆ) –362157, ಸಹ–ಸಾಲಗಾರರು 8 ಆಡಮಾನುದಾರರು: ಶ್ರೀ.ವಿ.ಗೋಪಾಲಯ್ಯ ಬಿನ್ ವಾಸುದೇವಪ್ಪ, ವಿಳಾಸ : ನಂ.176, ಉತ್ತರಹಳ್ಳಿ ಗ್ರಾಮ, ಚಿಕ್ಕಜಾೕ ಂಚೆ, ಜಾಲ ಹೋಬಳಿ, ಬೆಂಗಳೂರು ಉತ್ತರ (ತಾಲ್ಲೂಕು & ಜಿಲ್ಲೆ) –562157.

ಬರಬೇಕಾದ ಬಾಕಿ ಮೊತ: ರೂ. 3.08.04.163/- [ರೂಪಾಯಿ ಮೂರು ಕೋಟಿ ಎಂಟು ಲಕದ ನಾಲ್ಲು ಸಾವಿರು ಒಂದುನೂರ ಅರವತ್ತಮೂರು ಮಾತ್ರ] ದಿನಾಂಕ : 07.08.2023 ರಿಂದ ಬಡ್ಡಿ ಮತ್ತು ಇತರ ಶುಲ್ಕಗಳ ವಾರಾಟ ವಾಡಬೇಕಾದ ಸ್ಥಿರಾಸ್ತ್ರ ಸ್ವತ್ತುಗಳ ವಿವರಣೆ: "ಎಲ್ಲಾ ಭಾಗ" ಮತ್ತು ವಿಭಾಗಗಳನ್ನೊಳಗೊಂಡಿರುವ ವಾಸಯೋಗ್ಯ ಆಸ್ತಿಯ ನಗರಸಭೆ ಖಾತಾ ನಂ. 2553, ಗಂಗನಾಮಿದ್ದೆ ರಸ್ತೆ, ಮುನಿಸಿಪಾಲಿಟಿ ವಾರ್ಡ್ ನಂ. 6, ವಿಭಾಗ ನಂ.6, ಚಿಕ್ಕಬಳ್ಳಾಪುರ ಟೌನ್, ನಿವೇಶನದ ವಿಸ್ತೀರ್ಣ ಪೂರ್ವದಿಂದ ಪಶ್ಚಿಮಕ್ಕೆ: 170 ಅಡಿ, ಉತ್ತರದಿಂದ ದಕ್ಷಿಣಕ್ಕೆ: 55 ಅಡಿ ಮತ್ತು ಚಕ್ಕುಬಂದಿ : ಪೂರ್ವಕ್ಕೆ: ಬಿ.ಬಿ.ನರಸಿಂಹಯ್ಯರವರ ಆಸ್ತಿ, ಪಶ್ಚಿಮಕ್ಕೆ: ದೇವೊಲ್ಲು ಓಬಳಪ್ಪರವರ ಆಸ್ತಿ, ಉತ್ತರಕ್ಕೆ: ಕಲಪರಲ ರಸ್ತೆ, ದಕ್ಷಿಣಕ್ಕೆ: ದೇವೊಲ್ಲು ಓಬಳಪ್ಪರವರ ಆಸ್ತಿ.

ಇ-ಹರಾಜಿನ ದಿನಾಂಕ ಮತ್ತು ಸಮಯ: ದಿನಾಂಕ 24.08.2023 ಬೆಳಿಗ್ಗೆ 11 ರಿಂದ ಮಧ್ಯಾಹ್ನ 2ರವರೆಗೆ (10 ನಿಮಿಷ ಅನಿಯಮಿತ ಸ್ವಯಂ ವಿಸ್ತರಣೆಗಳೊಂದಿಗೆ)

ಇ–ಹರಾಜು ವೆಬ್ಸೈಟ್–www.mstcecommerce.com ಇಎಂಡಿ ಸಲ್ಲಿಸಲು ಕೊನೆಯ ದಿನಾಂಕ: ಇ ಹರಾಜು ಪ್ರಾರಂಭವಾಗುವ ಮೊದಲು ಮೀಸಲು ಬೆಲೆ: ರೂ. 67,32,000/-

ಇಎಂಡಿ ಮೊತ್ತ: ರೂ. 6,73,200/– ಮೀಸಲು ಬೆಲೆಯ 10% ಮಾರಾಟದ ನಿಯಮಗಳು ಮತ್ತು ಷರತ್ತುಗಳ ವಿವರಗಳಿಗೆ

ಹೆಚ್ಚಿನ ವಿವರಗಳಿಗಾಗಿ ವೆಬ್ಸೈಟ್ (1) https://www.ibapi.in (2) www.unionbankofindia.co.in

ಈ–ಹರಾಜು ವೆಬ್ಸೈಟ್ www.mstcecommerce.comರಲ್ಲಿ ನಡೆಸಲಾಗುವುದು ವಯವಿಟ್ಟು ಇ–ಹರಾಜು ಸಂಬಂಧಿತ ಮಾಹಿತಿಗಾಗಿ **ಇ–ಮೇಲ್: sarfaesi@unionbankofindia.com** 

ಅಥವಾ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ರಾಜಾಜಿನಗರ [01192] ಶಾಖೆ, ಬೆಂಗಳೂರು ದೂರವಾಣಿ ಸಂಖ್ಯೆ: 080-23321790 ಅಥವಾ ಶಾಖಾ ವ್ಯವಸ್ಥಾಪಕರು ಶ್ರೀ.ಬಾಲಮುರುಗನ್ **ಮೊಬೈಲ್ ನಂ. 9944988912** ರವರನ್ನು ಸಂಪರ್ಕಿಸಿ. ದಿನಾಂಕ: 08.08.2023

ಸಹಿ/– ಅಧಿಕೃತ ಅಧಿಕಾರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ

# ಸಿಸಿಮಾಸ್

#### Loss of ID card **PUBLIC NOTICE**

This is to bring to the notice of the general public that one ID Card of Mr. Yogesh. S. issued by ICICI Bank 1td. having ID card no. 2305636 has been found missing and/or lost on 21.07.2023. Anyone, who finds the said ID card, is requested to return the said ID card to the Manager Debt Services & Management Group, ICICI

Bank Limited, Bommanahalli, Bangalore. Therefore, all the customers of ICICI Bank Limited are hereby notified not to make any payment to any unauthorised person holding the said ID card No. 2305636. Please take further notice that anybody making payment to any persor holding the said ID card shall do so at his/her own costs, risk and peril and ICICI Bank shall not be bound and/or responsible for any payment.

For ICICI Bank Limited

Date:08.08.2023 Place: Bangalore

ಮಾನ್ಯ 1ನೇ ಅಪರ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತು ಜೆ.ಎಂ.ಎಪ್.ಸಿ. ಕನಕಪುರ ಸಿ.ಮಿಸ್.ನಂ. 350/2023

<mark>೨ರ್ಜಿದಾರರು:</mark> ಶ್ರೀಮತಿ ಸುಧಾ ಬಿನ್ ಲೇಟ್ ಸುನಂದಾಚಾ ವಯಸ್ಸು 41 ವರ್ಷ ವಾಸ: ಬನ್ನಿಮುಕ್ಕೋಡ್ಲು ಗ್ರಾಮ, ಕೋಡಿಹಳ್ಳಿ ಹೋಬಳಿ, ಕನಕಮರ ತಾಲ್ಲೂಕು, ರಾಮನಗರ

ವಿರುದ್ಧ ಪ್ರತಿ ಅರ್ಜಿದಾರರು: 1. ಜನನ ಮತ್ತು ಮರಣ ನೊಂದಣಿ ೨ ಅಧಿಕಾರಿಗಳು, ತಹಶೀಲ್ದಾರ್ ಕನಕಮರ ತಾಲ್ಲೂಕು. 2. ಗ್ರಾಮ ಲೆಕ್ಕಾಧಿಕಾರಿಗಳು, ಬನ್ನಿಮುಕ್ಕೋಡ್ಲು ವೃತ್ತ, ಕೋಡಿಹಳ್ಳಿ ಹೋಬಳಿ, ಕನಕಮರ ತಾಲ್ಲೂಕು, ರಾಮನಗರ ಜಿಲ್ಲೆ

ಮೇಲ್ಭಾಣಿಸಿರುವ ಅರ್ಜಿದಾರರು ಈ ಮೂಲಕ ತಿಳಿಯಪಡಿಸುವುದೇನೆಂದರೆ, ಅರ್ಜಿದಾರರ ತಾಯಿಯವರಾದ ಶ್ರೀಮತಿ ಮಟ್ಟಿಸಿದ್ದಮ್ಮ ಕೋಂ ಲೇಟ್ ಸುನಂದಾಚಾರಿ ರವರು, ರಾಮನಗರ ಜಿಲ್ಲೆ, ಕನಕಮರ ತಾಲ್ಲೂಕು, ಕೋಡಿಹಳ್ಳಿ ಹೋಬಳಿ, ಬನ್ನಿಮುಕ್ಕೋಡ್ಲು ಗ್ರಾಮದಲ್ಲಿ ದಿನಾಂಕ 06.02.1995 ರಂದು ಮರಣ ಹೊಂದಿದ್ದು, ಇವರ ಮರಣ ಪ್ರಮಾಣ ಪತ್ರವನ್ನು ನೀಡುವಂತೆ ಎದುರುದಾರ– ನಿರ್ದೇಶನ ನೀಡುವಂತೆ ಕೋರಿ ಈ ಪಕರಣವ ಸಲ್ಲಿಸಿದ್ದು, ಇವರ ಮರಣ ದಿನಾಂಕದ ಬಗ್ಗೆ ಯಾರಾದಾದರೂ ತಕರಾರು ಇದ್ದರೆ ಖುದ್ದಾಗಿ ಆಗಲಿ ಅಥವಾ ಅಧಿಕಾರ ಕೊಟ್ಟ ವಕೀಲರ ಮುಖಾಂತರವಾಗಲೀ ನ್ಯಾಯಾಲಯ ಬೆಳಿಗೆ ಸರಿಯಾಗಿ 11=00 ಘಂಟೆಗೆ ನ್ಯಾಯಾಲಯದ ಮುಂಡ ಹಾಜರಾಗಿ ತಕರಾರು ಸಲ್ಲಿಸತಕ್ಕದ್ದು, ತಪ್ಪಿದಲ್ಲಿ ಯಾರದ್ದೂ ತಕರಾರೂ ಇಲ್ಲವೆಂದು ಪರಿಗಣಿಸಿ ಉಲ್ಲೇಖಿತ ಪ್ರಕರಣವನ್ನು ಮುಂದುವರೆಸಿ ಇತ್ಯರ್ಥ ಗೊಳಿಸಲಾಗುವುದು. 2023ರ ಆಗಸ್ಟ್ 05ನೇ ತಾರೀಖು ಈ ದಿವಸ ನನ್ನ ಸಹಿ

ಮತ್ತು ನ್ಯಾಯಾಲಯದ ಮೊಹರಿನೊಂದಿಗೆ ಹೊರಡಿಸಲಾಗಿದೆ ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ

ಶಿರಸೆದಾರರು, ಮಾನ್ಯ 1ನೇ ಅಪರ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ. ಎಫ್.ಸಿ. ನ್ಯಾಯಾಲಯ, ಕನಕಮರ ಅರ್ಜಿದಾರರ ಪರ ವಕೀಲರು

04 ಆಗಸ್ಟ್ 2023

ಒಟ್ಟು ಮೊತ್ತ

ರೂ.76,93,585/

(ಎಪ್ಪತ್ತಾರು ಲಕ್ಷ

ತೊಂಭತ್ತೂ ರು

ಸಾವಿರದ ಐನೊರ

ರೂಪಾಯಿಗಳು ಮಾತ

ಸಾಲದ ಖಾತಾ ಸಂ.

LSBGL00417-

180000949,

LSBGL13920-

210004628,

LSBGL13921

220005371

(ಒಂದು ಕೋಟಿ

ಇಪ್ರತ್ಯೇಳು ಲಕ್ಷ

-ಸಾನ್ಯೂರ

ಅರುವತೂ ರು

ವಕೀಲರು ಸ್ಥಳ: ಕನಕಮರ

# 35 ಸಾವಿರ ಪಟ್ಟಿಗೆ ಕೆಎಫ್ ಬಿಯರ್ ಮಾರಾಟಕ್ಕೆ ತಡೆ

### ಬಾಟಲಿಯ ತಳದಲ್ಲಿ ಬಗ್ಗಡ ಪತ್ತೆ | ₹19 ಕೋಟಿ ಮೌಲ್ಯದ ಬಿಯರ್

**ಬೆಂಗಳೂರು:** ಯುನೈಟೆಡ್ ಬ್ರೀವರೀಸ್ನ (ಯು.ಬಿ) ನಂಜನಗೂಡು ಘಟಕದಲ್ಲಿ ಜುಲೈ 15ರಂದು ಬಾಟ್ಲಿಂಗ್ ಮಾಡಲಾದ 35,000 ಪೆಟ್ಟಿಗೆ ಕಿಂಗ್ ಫಿಷರ್ ಬ್ರ್ಯಾಂಡ್ ನ ಬಿಯರ್ ಬಾಟಲಿಯ ತಳದಲ್ಲಿ ಬಗ್ಗಡ ಪತ್ತೆಯಾಗಿದ್ದು, ಮಾರಾಟ

ನಿರ್ಬಂಧಿಸಿ ಅಬಕಾರಿ ಇಲಾಖೆ ಆದೇಶ ಹೊರಡಿಸಿದೆ. 15ರಂದು ಬಾಟ್ಲಿಂಗ್

ಮಾಡಲಾದ ಬಿಯರ್ ಬಾಟಲಿಗಳನ್ನು ಕರ್ನಾಟಕ ರಾಜ್ಯ ಪಾನೀಯ ನಿಗಮದ ಮೂಲಕ ಸರಬರಾಜು ಮಾಡಲಾಗಿದೆ. ಗೋದಾಮುಗಳಲ್ಲಿ ಬಾಟಲಿಗಳ ಸಂಗ್ರಹವಿದೆ. ಮದ್ಯಪಾನಿಗಳ ಆರೋಗ್ಯದ ಹಿತದೃಷ್ಟಿಯಿಂದ ಈ ಬಿಯರ್ ಬಾಟಲಿಗಳ ತಾತ್ತಾಲಿಕವಾಗಿ ಮಾರಾಟವನ್ನು

ಅಬಕಾರಿ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ರಾಜ್ಯದಲ್ಲಿ ಉತ್ಪಾದನೆಯಾಗುವ ವಿವಿಧ

ತಡೆಹಿಡಿಯಲಾಗಿದೆ ಎಂದು ವಿವಿಧ ಜಿಲ್ಲೆಗಳಲ್ಲಿ

ಬ್ರ್ಯಾಂಡ್ನ ಮದ್ಯದ ಪ್ರತಿ ಬ್ಯಾಚ್ನ ಎರಡು

ಬಾಟಲಿಗಳನ್ನು ಉತಾದಕರು ಅಬಕಾರಿ ಆಯುಕರ ಕಚೇರಿಗೆ ಪರೀಕ್ಷೆಗಾಗಿ ಸಲ್ಲಿಸಬೇಕು. ಕಿಂಗ್ಫ್ಷಿಪ್ರರ್ ಬಾಟಲಿಗಳನ್ನೂ ಒದಗಿಸಲಾಗಿತ್ತು. ಅದನ್ನು ಪರೀಕ್ಷಿಸಿದಾಗ ಬಗ್ಗಡ ಪತ್ತೆಯಾಗಿದ್ದು, ಕುಡಿಯಲು ಯೋಗ್ಯವಲ್ಲ ಎಂಬ

ವರೆದಿ ಬಂದಿದೆ. ಉತ್ಪನ್ನದಲ್ಲಿ ದೋಷವಿಲ್ಲ ಯು.ಬಿ ಬ್ರೀವರೀಸ್ ಪ್ರತಿನಿಧಿಗಳು ಸಮಜಾಯಿಷಿ ನೀಡಿದ್ದಾರೆ. ಮಾದರಿಗಳನ್ನು ಎರಡನೇ ಬಾರಿ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ. ವರದಿ ಬರುವವರೆಗೂ ಮಾರಾಟಕ್ಕೆ ನಿರ್ಬಂಧ ಮುಂದುವರಿಯಲಿದೆ ಎಂದು ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು

ಸದ್ಯದ ದರದಲ್ಲಿ ಮಾರಾಟ ನಿರ್ಬಂಧಿಸಿರುವ 35,000 ಪೆಟ್ರಿಗೆಗಳಷ್ಟು ಕಿಂಗ್ಫಾಷರ್ ಬಿಯರ್ನ ಒಟ್ಟು ಮೌಲ್ಯ ₹ 19 ಕೋಟಿಗಳಷ್ಟಾಗಲಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಅಂದಾಜು ಮಾಡಿದ್ದಾರೆ.

# ವಿಜಯಪುರದಲ್ಲಿ ಮೊದಲ ಕೇಂದ್ರ ಸ್ಥಾಪನೆ ಕೊರಟಗೆರೆ, ಕೊಪ್ಪಳದಲ್ಲಿ ಇತರ ಎರಡು ಕೇಂದ್ರ

# ಶೀಘ್ರ ಗುಜರಿ ಸೌಲಭ್ಯ ಕೇಂದ್ರ

**ಬೆಂಗಳೂರು:** ರಾಜ್ಯದಲ್ಲಿ ಗುಜರಿ ನೀತಿ ಅಡಿಯಲ್ಲಿ ಶೀಘ್ರ ನೋಂದಾಯಿತ ವಾಹನಗಳ ಗುಜರಿ ಸೌಲಭ್ಯ ಕೇಂದ್ರ (ಆರ್ವಎಸ್ಎಫ್) ಸ್ಥಾಪನೆಯಾಗಲಿದೆ.

ಬೆಂಗಳೂರು ಗ್ರಾಮಾಂತರ ವಿಜಯಪುರದಲ್ಲಿ ಮೊದಲ ಆರ್ವಎಸ್ಎಫ್ ಸ್ಥಾಪನೆಯಾಗಲಿದೆ. ಇದು ವಾಹನಗಳನ್ನು ಗುಜರಿಗೆ ಹಾಕುವ ಕೇಂದ್ರವಾಗಲಿದೆ.

ಹಳೆಯ ವಾಹನಗಳನ್ನು ನಾಶಪಡಿಸುವ ನೀತಿಯ ಅಡಿಯಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಗುಜರಿಗೆ ಹಾಕಿದ ವಾಹನಗಳನ್ನು ಪರಿಸರಸ್ನೇಹಿ ಮರುಬಳಕೆಗೆ ವಾತಾವರಣದಲ್ಲಿ ಅನುಕೂಲವಾಗುವಂತೆ ರೂಪಿಸುವುದು ಹಾನಿಕಾರಕ ವಸ್ತುಗಳನ್ನು ವಿಲೇವಾರಿ ಮಾಡಲು

ಯೋಜನೆ ರೂಪಿಸಲಾಗಿದೆ. ಕೇಂದ್ರ ಸ್ರಾಮ್ಯದ ಎಂಎಸ್ಟಿಸಿ ಮತ್ತು ಮಹಿಂದ್ರಾ ಅಕ್ಕೆಲೊ ಜಂಟಿ ಸಹಭಾಗಿತ್ವದ ಮಹಿಂದ್ರಾ ಸೆರೊ ಈ ಸೌಲಭ್ಯವನ್ನು ಸ್ಥಾಪಿಸಲಿದೆ.

ಗುಜರಿ ನೀತಿ ಅಡಿಯಲ್ಲಿ 64 ಆರ್ವಎಸ್ಎಫ್

ರಾಜ್ಯದಲಿ ಮೂರು ಆರ್ವವಿಎಸ್ಎಫ್ಗಳನ್ನು ಈ ವರ್ಷ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇತರ ಎರಡು ಕೇಂದ್ರಗಳು ತುಮಕೂರು ಜಿಲ್ಲೆಯ ಕೊರಟಗೆರೆ ಮತ್ತು ಕೊಪ್ಪಳದಲ್ಲಿ ಸ್ಥಾಪನೆಯಾಗಲಿವೆ. ಆರ್ಸಿ (ನೋಂದಣಿ ಪ್ರಮಾಣಪತ್ರ) ಮತ್ತು ಎಫ್ಸ್ (ಫಿಟ್ನೆಸ್ ಪ್ರಮಾಣಪತ್ರ) ನವೀಕರಿಸದ 15

ವರ್ಷಗಳಿಗಿಂತಲೂ ಹಳೆಯದಾದ ಎಲ್ಲ ಸರಕಾರಿ ವಾಹನಗಳು ಮತ್ತು ಖಾಸಗಿ ವಾಹನಗಳನ್ನು ಈ ಕೇಂದ್ರದಲ್ಲಿ ಗುಜರಿಗೆ ಹಾಕಲಾಗುವುದು. ಸುಮಾರು ಹತ್ತು ಸಾವಿರ ಸರಕಾರಿ ವಾಹನಗಳನ್ನು ಗುಜರಿಗೆ ಹಾಕಬೇಕಾಗಬಹುದು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರಗಳನ್ನು ದೇಶದಾದ್ಯಂತ ಸ್ಥಾಪಿಸಲಾಗಿದೆ. ರಾಜ್ಯದಲ್ಲಿ ತಡವಾಗಿ ಈ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

#### PUBLIC NOTICE

My cleint Mr.Shamshad Begum S/o Mr. Shaffi ulla here by he lost Hakku Pathra Dated 31.07.1975 to the property bearing 150900703800100207 Chikkanahalli Village Katha No. 59 of Chikkanahalli Village, Vakalera Hobli, Kolar Taluk, Kolar District, measuring East to West: 30ft and North to South: 45ft., in all measuring 1350 Sq.ft. In this regard a Police Complaint dated 04.08.2023, has been filed/lodged by our client with Karnataka State Police in Lost Report No 0672022/2023. If any person/s finds the said document kindly inform the advocate stated herein. If any person/s misuses the said document, the same is not binding on our clients and they shall do so at their own risk

Mr. Ganesh G.G B.A., L.L.B. Advocate & Legal Consultant Contact-9980180199, 7760960113 E- Mail: gggadv@gmail.com No.30, "Kanaka Mandira" 2nd Floor Main, 5th main Road Gandhi Nagar ,Bangalore-560 009

#### PUBLIC NOTICE Public are informed that, my client Lokesh S/o.

Srinivas has lost the Original documents of 1) Hakku Pathra dated 27/05/2009, issued by the Tahsildar, Bangalore North Talu and 2) the Sale deed dated 25/02/2006, executed by Tahsildan Bangalore North Taluk, in favour of Smt. Savithramma vide regd. as doc. No. 36211/2005-06 before the Sub Register office, Bangalore North Taluk.

organization has any claim are holding the afore mentioned document, they may contact the undersigned in writing within 7 days from the date of this notice failing which it will be presumed that

SCHEDULE: All that piece and parcel of the Property bearing Sy. No. 199, Ullal Vilalge, Yeshwanthapura Hobli, Banglaore North Taluk measuring East to West 32 feet North to South 40 feet, and bounded:- East by : Bhagya, West by : Road, North by: Kumar, South by: Road.

KSR Associates ADVOCATES & LEGAL CONSULTANTS D.T. Street,8th Cross, Malleshwaram Bangalore – 560 003 Email: raviksadvocate@gmail.com Mobile: 99450 00789

ಮಾನ್ಯ 1ನೇ ಅಪರ ಸಿವಿಲ್ ನ್ಯಾಯಾಧೀಶರ ಮತ್ತು ಜೆ.ಎಂ. ಸಿ.ಮಿಸ್.ನಂ. 379/2023

ಅರ್ಜಿದಾರರು: ಶ್ರೀಮತಿ ಜಯಲಕ್ಷ್ಮಮ್ಮ ಕೋಂ ಲೇಟ್ ಪುಟ್ಟಯ್ಯ ವಯಸ್ಸು 56 ವರ್ಷ ವಾಸ: ಬೊಮ್ಮನಹಳ್ಳಿ ಗ್ರಾಮ ಸಾತನೂರು ಹೋಬಳಿ, ಕನಕಮರ ತಾಲ್ಲೂಕು, ರಾಮನಗರ ಜಿಲ್ಲೆ. ಮತ್ತು ಇತರರು

**ಪತಿ ಅರ್ಜಿದಾರರು:** 1. ಜನನ ಮತ್ತು ಮರಣ ನೊಂದಣೆ ೨-ಅಧಿಕಾರಿಗಳು, ತಹಶೀಲ್ದಾರ್ ಕನಕಪುರ ತಾಲ್ಲೂಕು. 2. ಗ್ರಾಮ ಲೆಕ್ಕಾಧಿಕಾರಿಗಳು, ಸಾತನಾರು ವೃತ್ತ, ಸಾತನಾರು ಹೋಬಳಿ, ಕನಕೆಮರ ತಾಲ್ಲೂಕು, ರಾಮನಗರ ಜಿಲ್ಲೆ.

ಅರ್ಜಿದಾರರು

ತಿಳಿಯಪಡಿಸುವುದೇನೆಂದರೆ, 1 ಮತು 2ನೇ ಅರ್ಜಿದಾರರ ಮಾವ, ಮತ್ತು 3 ರಿಂದ 6ನೇ ಅರ್ಜಿದಾರರ ತಾತನವರಾದ ಎ.ಕೆ.ಚೌಡಯ್ಡ ಬಿನ್ ಲೇಟ್ ಚೌಡಯ್ಡ ರವರು, ರಾಮನಗರ ಜಿಲ್ಲೆ, ಕನಕಪುರ ತಾಲ್ಲೂಕು, ಸಾತನೂರು ಹೋಬಳಿ, ಬೊಮ್ಮನಹಳ್ಳಿ ಗ್ರಾಮದಲ್ಲಿ ದಿನಾಂಕ 02.06.1975 ರಂದು ಮರಣ ಹೊಂದಿದ್ದು, ಇವರ ಮರಣ ಪ್ರಮಾಣ ಪತ್ರವನು ನೀಡುವಂತೆ ಎದುರುದಾರರಿಗೆ ನಿರ್ದೇಶನ ನೀಡುವಂತೆ ಕೋರಿ ಈ ಪ್ರಕರಣವನ್ನು ಸಲ್ಲಿಸಿದ್ದು, ಇವರ ಮರಣ ದಿನಾಂಕದ ಬಗ್ಗೆ ಯಾರಾದರೂ ತಕರಾರು ಇದ್ದರೆ ಖುದ್ದಾಗಿ ಆಗಲಿ ಅಥವಾ ಅಧಿಕಾರ ಕೊಟ್ಟ ವಕೀಲರ ಮುಖಾಂತರವಾಗಲೀ ನ್ಯಾಯಾಲಯ ನಿಗಧಿಪಡಿಸಿದ ದಿನಾಂಕದಂದು ಅಂದರೆ, 09.09.2023 ರ ವೆಳಿಗ್ಗೆ ಸರಿಯಾಗಿ 11=00 ಘಂಟೆಗೆ ನ್ಯಾಯಾಲಯದ ಮುಂಗ ಹಾಜರಾಗಿ ತಕರಾರು ಸಲ್ಲಿಸತಕ್ಕದ್ದು, ತಪ್ಪಿದಲ್ಲಿ ಯಾರದೂ ತಕರಾರೂ ಇಲ್ಲವೆಂದು ಪರಿಗಣಿಸಿ ಉಲ್ಲೇಖಿತ ಪ್ರಕರಣವನ್ನು 2023ರ ಆಗಸ್ಟ್ 05ನೇ ತಾರೀಖು ಈ ದಿವಸ ನನ್ನ ಸಹಿ ಮತ್ತು ನ್ಯಾಯಾಲಯದ ಮೊಹರಿನೊಂದಿಗೆ ಹೊರಡಿಸಲಾಗಿದೆ. ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ

ಮಾನ್ಯ 1ನೇ ಅಪರ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ. ಎಫ್.ಸಿ. ನ್ಯಾಯಾಲಯ, ಕನಕಮರ ಅರ್ಜಿದಾರರ ಪರ ವಕೀಲರು

ಸಿ.ಎಸ್.ನಾರಾಯಣ ವಕೀಲರು, ಕನಕಮರ ಸ್ಥಳ : ಕನಕಮರ

ದಿನಾಂಕ: 09.08.2013

# ಆಳ್ವಾಸ್ ಕಾಲೇಜಿನ 99 ವಿದ್ಯಾರ್ಥಿಗಳು ತೇರ್ಗಡೆ

ಮೂಡುಬಿದಿರೆ: ಆಗಸ್ಟ್ ನಲ್ಲಿ ಪ್ರಕಟಗೊಂಡ ಸಿ.ಎ ಫೌಂಡೇಷನ್ ಪರೀಕ್ಷೆಯ ಫಲಿತಾಂಶದಲ್ಲಿ ಆಳ್ವಾಸ್ ಪದವಿ ಮತ್ತು ಪದವಿಪೂರ್ವ ಕಾಲೇಜಿನ 99 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರೀಲಕ್ಷ್ಮೀ ಟಿ. (306), ಆದಿತ್ಯ ಶರ್ಮ (303), ಭಾವನಾ (302), ವೈಷ್ಣವಿ

ಬಿ.ವಿ.(297), ಅಮನ್ರಾಜ್ (291), ಕಾರ್ತಿಕ್ ಇಂದ್ರ (290), ರಾನನ್ (284), ಶಿವಾನಿ (284), ಸುಮಂತ್ ಮೋಹನ್ (284), ಕೆ.ದಿಶಾ ರಾವ್ (273), ಫ್ರಥ್ವಿ (282), ರಾಮನಾಥ ಪ್ರಭು (281), ಸೃಷ್ಟಿ(281), ಚಿನ್ಮಯಿ ಆಳ್ಳಿ(280) ಅವರು

ವಿಶಿಷ್ಟಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 2023ರ ಫೆಬ್ರವರಿಯಲ್ಲಿ ಪ್ರಕಟಗೊಂಡ ಪಲಿತಾಂಶದಲ್ಲಿ 97 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಸಂಸ್ಥೆಯ ಒಟ್ಟು 196 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಹೇಳಿದರು.

# ನನ್ನ ಬಳಿಯೂ ಪೆನ್ ಡ್ರೈವ್ ಇದೆ: ಸವದಿ

**ಅಥಣಿ:** ಕಾಂಗ್ರೆಸ್ ಸರಕಾರದಲ್ಲಿ ಯಾವುದೇ ಭ್ರಷ್ಕಾಚಾರ ಆಗಿಲ್ಲ ಎಚ್.ಡಿ.ಕುಮಾರಸ್ವಾಮಿ ಅವರು ಪ್ರತಿಪಕ್ಷದಲ್ಲಿದ್ದೇನೆ ಎಂದು ತೋರಿಸಿಕೊಳ್ಳಲು ಪೆನ್ಡ್ರೈವ್ ಬಗ್ಗೆ



ಮಾತನಾಡಿದ್ದಾರೆ. ಅವರ ಪೆನ್ಡ್ರೈವ್ ಕೂಡ ನನ್ನ ಬಳಿ ಇದೆ. ಸಂದರ್ಭ ಬಂದಾಗ ಬಿಡುಗಡೆ ಮಾಡುತ್ತೇನೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಪೆನ್

ಡ್ರೈವ್ ಇಟ್ಟುಕೊಂಡಿದ್ದೇನೆ ಎಂದು ಕುಮಾರಸ್ವಾಮಿ ಹೇಳುತ್ತಾರಷ್ಟೇ. ಅವರ ಬಳಿ ಯಾವುದೇ ಪುರಾವೆ ಇಲ್ಲ. ಪ್ರತಿಪಕ್ಷದಲ್ಲಿದ್ದವರು ಸರಕಾರದ ವಿರುದ್ಧ ಏನಾದರೂ ಹೇಳಬೇಕು ಎಂದು ಹೇಳುತ್ತಿದ್ದಾರೆ ಎಂದರು. ರಾಹುಲ್ ಗಾಂಧಿ ಅವರ ಅನರ್ಹತೆಯನ್ನು ಸುಪ್ರಿಂ ಕೋರ್ಟ್ ವಾಪಸ್ ಪಡೆದಿದ್ದು ಸ್ವಾಗತಾರ್ಹ. ನ್ಯಾಯಾಲಯವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿಹಿಡಿದಿದೆ. ರಾಜಕೀಯದಲ್ಲಿ ಟೀಕೆ-ಟಿಪ್ಪಣಿ ಸಹಜ. ಅದನ್ನೇ ದೊಡ್ಡ ಪ್ರತಿಷ್ಠೆ ಮಾಡಿಕೊಂಡು, ಮಾನಹಾನಿ ಕೇಸ್ ಹಾಕಿದ್ದು ವಿಚಿತ್ರ ಬೆಳವಣಿಗೆ. ಯಾವಾಗಲೂ ಸತ್ಯಕ್ಕೆ ಜಯವಾಗುತ್ತದೆ ಎಂದರು.

### ₹60 ಸಾವಿರ ಕಳಕೊಂಡ ಕುಲಪತಿ

**ಶಿಗ್ದಾವಿ:** ತಾಲೂಕಿನ ಗೊಟಗೋಡಿ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ.ಟಿ.ಎಂ.ಭಾಸ್ಕರ್ ಅವರಿಂದ ಸೈಬರ್ ಖದೀಮರು ₹60 ಸಾವಿರ ದೋಚಿದ್ದಾರೆ. ಕುಲಪತಿಯವರ ಮೊಬೈಲ್ಗೆ ಕರೆ ಮಾಡಿ, ನಾನು



ಧಾರವಾಡದ ಎಸ್ಬಿಐ ಬ್ಯಾಂಕ್ ಉದ್ಯೋಗಿ ನವೀನಕುಮಾರ್ ಎಂದು ಪರಿಚಯ ಮಾಡಿಕೊಂಡಿದ್ದಾನೆ. ನಿಮ್ಮ ಫೋನ್ ಪೇಗೆ ಒಂದು ದಿನದ ವಹಿವಾಟು ಮಿತಿ ₹60 ಸಾವಿರವಿದ್ದು, ಇದನ್ನು ಮುಂದುವರಿಸಲು ನಾವು ನಿಮ್ಮ

ಫೋನ್ ಪೇಗೆ ಒಂದು ಲಿಂಕ್ ಕಳುಹಿಸುತ್ತೇವೆ. 'ಎಸ್' ಎಂದು ಟೈಪ್ ಮಾಡಿ ಎಂದು ನಂಬಿಸಿದ್ದಾನೆ. ಇದನ್ನು ನಂಬಿದ ಭಾಸ್ಕರ್ ಅವರು ಫೋನ್ ಪೇ ಆ್ಯಪ್ ತೆರೆದು, ಪಾಸ್ವರ್ಡ್ ಹಾಕಿದ್ದಾರೆ. ಕೂಡಲೇ ₹60,098 ಮೊತ್ತ ಅಕೌಂಟಿನಿಂದ ಡೆಬಿಟ್ ಆಗಿದೆ ಎಂದು ಮೆಸೇಜ್ ಬಂದಿದೆ. ನಂತರ ಭಾಸ್ತರ್ ಅವರು ಕರೆ ಮಾಡಿದಾಗ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ವಂಚೆನೆಯಾಗಿರುವುದು ಖಚಿತವಾದ ನಂತರ ಭಾಸ್ಕರ್ ಅವರು ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇಂಡೋಸ್ಟಾರ್ ಕ್ಯಾಪಿಟಲ್ ಫೈನಾನ್ಸ್ ಲಿಮಿಟೆಡ್

 $1_{\cdot\cdot}$  ಎಜಿಎಮ್ ನೋಟೀಸ್ ನಲ್ಲಿ ಸೂಚಿಸಿರುವ ಬಿಜೆನೆಸ್ ಅನ್ನು ಎಜಿಎಮ್ ನ ಮೊದಲು ಅಥವಾ ಎಜಿಎಮ್ ನ ಸಮಯದಲ್ಲಿ ರಿಮೋಟ್ ಇ-ವೋಟಿಂಗ್ ನ ರೂಪದಲ್ಲಿ ಎಲೆಕ್ಟ್ರಾನಿಕ್ ವೋಟ್ ಮಾಡುವ ಮೂಲಕ ವಹಿವಾಟು ನಡೆಸಲಾಗುವುದು. 2. ಸದಸ್ಯರ ವೋಟ್ ಮಾಡುವ ಹಕುಗಳು ಕಟ್ –ಆಫ್ ದಿನಾಂಕ ಅಂದರೆ ಮಂಗಳವಾರ,ಅಗಸ್ 08 2023ರಂದಿನಂತ ಕಂಪನಿಯ ಪೇಯ್ಡ್ ಅಪ್ ಇಕ್ಟಿಟಿ ಶೇರ್ ಕ್ಯಾಪಿಟಲ್ ನಲ್ಲಿ ಅವರ ಶೇರುಗಳ ಅನುಪಾತದಲ್ಲಿರಬೇಕು. ಕಟ್ –ಆಫ್ ದಿನಾಂಕದಂದಿನಂತೆ ಸದಸ್ಯರ ರೆಜಿಸರ್ನನಲ್ಲಿ ಅಥವಾ ಡಿಪಾಸಿಟರಿಗಳು ನಿರ್ವಹಿಸಿದ ಫಲಾನುಭವಿ ಮಾಲಿಕರ ರೆಜೆಸ್ಟರ್ನಲ್ಲಿ ದಾಖಲಾಗಿರುವ ವ್ಯಕ್ತಿಯ ಹೆಸರು ಮಾತ್ರ ಎಜಿಎಮ್ಗೆ ಮೊದಲು ರಿಮೋಟ್ ಇ–ವೋಟಿಂಗ್

/ಎಜೆಎಮ್ ಸಮಯದಲ್ಲಿ ಇ–ವೋಟಿಂಗ್ ಮೂಲಕ ವೋಟ್ ಮಾಡಲು ಅರ್ಹವಾಗಿರುತ್ತದೆ. 3. ಎಜಿಎಮ್ನ ನೋಟೀಸನ್ನು ಕಳುಹಿಸಿದ ನಂತರ ಕಂಪನಿಯ ಶೇರುಗಳನ್ನು ಪಡೆದುಕೊಳ್ಳುವ ಹಾಗೂ ಕಂಪನಿಯ ಸದಸ್ಯರಾಗುವ ಹಾಗೂ ಕಟ್-ಆಫ್ ದಿಸಾಂಕದಂದಿನಂತೆ ಶೇರುಗಳನ್ನು ಹೊಂದಿರುವ ಯಾವುದೇ ವ್ಯಕ್ತಿಯು, ತಮ್ಮ ಫೋಲಿಯೋ ನಂ./ಡಿಪಿ ಐಡಿ ಹಾಗೂ ಕ್ಲೈಂಟ್ ಐಡಿಯನ್ನು ನಮೂದಿಸುವ ಮೂಲಕ ಎಲೆಕ್ಟ್ರಾರಿಕ್ ಸಾಧನಗಳ ಮೂಲಕ ತಮ್ಮ ವೋಟ್ ಗಳನ್ನು ಚಲಾಯಿಸಲು ಯೂಸರ್ ಐಡಿ ಹಾಗೂ ಪಾಸ್ ವರ್ಡ್ ನೀಡಿಕೆಗಾಗಿ enotices@linkintime.co.in ನಲ್ಲಿ ಆರ್ಟಿಎಗೆ ಇಮೇಲ್ ಕಳುಹಿಸುವ ಮೂಲಕ ಯೂಸರ್ ಐಡಿ ಹಾಗೂ ಪಾಸ್ವರ್ಡ್ ಅನ್ನು ಪಡೆದುಕೊಳ್ಳಬಹುದು. ಹೀಗಿದ್ದಾಗ್ಯೂ, ಇ–ವೋಟಿಂಗ್ ಗಾಗಿ ಆರ್ಟಿಎದೊಂದಿಗೆ ಒಬ್ಬ ಸದಸ್ಯ ಈಗಾಗಲೇ ನೋಂದಾಯಿಸಿದ್ದರೆ, ಆಗ ಅಸ್ತಿತ್ವದಲ್ಲಿರುವ ಯೂಸರ್ ಐಡಿ ಹಾಗೂ ಪಾಸ್ವಾರ್ಡ್ ಅನ್ನು ತಮ್ಮ ವೋಟನ್ನು ಹಾಕಲು ಬಳಸಬಹುದು.

4. ರಿಮೋಟ್ ಇ-ವೋಟಿಂಗ್ ಅವಧಿಯು ಶುಶ್ರವಾರ, ಸೆಪ್ಟೆಂರ್ಬ 01, 2023ರಂದು ಬೆಳಿಗ್ಗೆ 9:00ಗಂಟೆಗೆ ಪ್ರಾರಂಭವಾಗುತ್ತದೆ ಹಾಗೂ ಭಾನುವಾರ, ಸೆಪ್ಟೆಂರ್ಬ 03, 2023ರಂದು ಸಂಜೆ 5:00 ಗಂಟೆಗೆ (ಐಎಸ್ಟ್) ಕೊನೆಗೊಳ್ಳುತ್ತದೆ. ಈ ಸಮಯದ ನಂತರ ಎಲ್ಐಐಪಿಎಲ್ ರಿಮೋಟ್ ಇ-ವೋಟೆಂಗ್ ಮಾಡ್ಯೂಲ್ ಅನ್ನು ನಿಷ್ಕಿಯಗೊಳಿಸುತ್ತದೆ. ಸದಸ್ಯರು ಒಮ್ಮೆ ನಿರ್ಣಯದ ಮೇಲೆ ವೋಟ್ ಅನ್ನು ಹಾಕಿದ ನಂತರ, ಸದಸ್ಯರಿಗೆ ಅದನ್ನು ತರುವಾಯ ಬದಲಾಯಿಸಲು ಅವಕಾಶ ನೀಡಲಾಗುವುದಿಲ್ಲ. ಈ ಸಮಯದಲ್ಲಿ, ಭೌತಿಕ ರೂಪದಲ್ಲಿ ಅಥವಾ ಡೀಮಟೀರಿಯಲೈಸ್ಡ್ ರೂಪದಲ್ಲಿ ಶೇರುಗಳನ್ನು ಹೊಂದಿರುವ ಸದಸ್ಯರು ಎಜಿಎಮ್ಗೆ ಮೊದಲು ರಿಮೋಟ್ ಇ–ವೋಟಿಂಗ್ ಮೂಲಕ ತಮ್ಮ ವೋಟ್ ಅನ್ನು ಹಾಕಬಹುದು.

ಸದಸ್ಯರಿಗೆ ಎಜಿಎಮ್ ಸಮಯದಲ್ಲಿ ಇ–ವೊಂಟಿಂಗ್ ಗಾಗಿ ಸೌಲಭ್ಯವನ್ನು ಒದಗಿಸಲಾಗುತ್ತದೆ ಹಾಗೂ ಎಜಿಎಮ್ ನಲ್ಲಿ ಭಾಗವಹಿಸುವ ಸದಸ್ಯರು ಎಜಿಎಮ್ ಗೆ ಮೊದಲು ರಿಮೋಟ್ ಇ–ವೋಟಿಂಗ್ ಮೂಲಕ ತಮ್ಮ ಮತವನ್ನು ಹಾಕದಿದ್ದರೆ, ಎಜಿಎಮ್ ನ ಸಮಯದಲ್ಲಿ ವೋಟ್ ಮಾಡಲು ಅರ್ಹರಾಗಿರುತ್ತಾರೆ.

6. ಎಜೆಎಎರ್ಗಿಂತ ಮೊದಲು ರಿಮೋಟ್ ಇ-ವೋಟಿಂಗ್ ಮೂಲಕ ತಮ್ಮ ವೋಟ್ ಅನ್ನು ಹಾಕಿರುವ ಸದಸ್ಯರು ವಿಸಿ/ಓಎವಿಎಮ್ ಮೂಲಕ ಎಜೆಎಮ್ನಲ್ಲಿ ಹಾಜರಾಗಬಹುದು/ಭಾಗವಹಿಸಬಹುದು, ಆದರೆ ಎಜೆಎಮ್ ಸಮಯದಲ್ಲಿ ಪುನಃ ವೋಟ್ ಮಾಡಲು ಅರ್ಹರಾಗಿರುವುದಿಲ್ಲ. ಎಜಿಎಮ್ಗಿಂತ ಮೊದಲು ರಿಮೋಟ್ ಇ–ವೋಟಿಂಗ್ ನ ವಿವರವಾದ ಪ್ರಕ್ರಿಯೆಗಳು ಹಾಗೂ ವಿಧಾನ, ಎಜಿಎಮ್ ನ

ಸೂಚನೆಗಳನ್ನು ಎಜಿಎಮ್ ನೋಟೀಸ್ನಲ್ಲಿ ಒದಗಿಸಲಾಗಿದ್ದು ಅದು ಕಂಪನಿಯ ವೆಬ್ಸ್ಕೆಟ್ <u>www.sjsindia.com</u> ನಲ್ಲಿ ಸಹ ಲಭ್ಯವಿರುತ್ತದೆ. 8. ಕಂಪನಿಯ ಕಾರ್ಯದರ್ಶಿಗಳ ಬೋರ್ಡ್, ಶ್ರೀ ಅನಂತ ಆರ್ ದೇಶ್ಪಾಂಡೆ (ಪ್ರಾಕ್ಷೀಸಿಂಗ್ ಕಂಪನಿ ಸೆಕ್ರೆಟರಿ) ಅವರನ್ನು (ಮೆಂಬರ್ ಶಿಪ್ ನಂ. ಎಫ್ಸ್ಎನ್4869) ನಿಷ್ಷಕ್ಷಪಾತ ಹಾಗೂ ಪಾರದರ್ಶಕ ರೀತಿಯಲ್ಲಿ ಎಜಿಎಮ್ಗೆ ಮೊದಲು ರಿಮೋಟ್ ಇ–ವೋಟಿಂಗ್ ಗಾಗಿ ಹಾಗೂ ಎಜಿಎಮ್ ನ ಸಮಯದಲ್ಲಿ ಇ–ವೋಟಿಂಗ್ ಗಾಗಿ ಪ್ರಕ್ರಿಯೆಗಳನ್ನು

ಸಮಯದಲ್ಲಿ ಇ–ವೋಟಿಂಗ್ ಹಾಗೂ ವಿಸಿ/ಓಎವಿಎಮ್ ಮೂಲಕ ಎಜಿಎಮ್ಗೆ ಹಾಜರಾಗುವುದಕ್ಕಾಗಿ

ಪರಿಶೀಲಿಸಲು ಪರಿಶೋಧಕರಾಗಿ ನೇಮಿಸಿದೆ. 9. ವೋಟಿಂಗ್ ಫಲಿತಾಂಶಗಳನ್ನು ಎಜಿಎಮ್ನ ಮುಕ್ತಾಯದ ಎರಡು ಕೆಲಸದ ದಿನಗಳೊಳಗೆ ಘೋಷಿಸಲಾಗುತ್ತದೆ

ಹಾಗೂ ಅದನ್ನು ಕನ್ನಲಡೇಟೆಡ್ ಸ್ಟಟಿನೈಝರ್ಸ್ಸ್ ರಿಪೋರ್ಟ್ ನೊಂದಿಗೆ ಕಂಪನಿಯ ವೆಬ್ಸ್ಟೆಟ್ <u>www.sisindia.com</u> ನಲ್ಲಿ ಹಾಕಲಾಗುತ್ತದೆ ಹಾಗೂ ಬಿಎಸ್ಇ ಲಿಮಿಟೆಡ್ ಹಾಗೂ ನ್ಯಾಷನಲ್ ಸ್ಟಾಕ್ ಎಕ್ಸ್ಟೇಂಪ್ ಆಫ್ ಇಂಡಿಯಾ ಲಿಮಿಟೆಡ್ ಗೆ ತಿಳಿಸಲಾಗುತ್ತದೆ. 10.ಇ–ವೋಟಿಂಗ್ಗೆ ಸಂಬಂಧಿಸಿದ ಪ್ರಶ್ನೆಗಳು/ಕುಂದುಕೊರತೆಗಳು, ಯಾವುದಾದರೂ ಇದ್ದರೆ ಪರಿಹರಿಸುವುದಕ್ಕಾಗಿ

ಸಂಪರ್ಕ ವಿವರಗಳು : ಕ್ರಿಕ್ಟೆಂಟ್ಗೆ ಆಸ್ಕ್ ಕಶ್ಚನ್ಸ್ ("ಎಫ್ಎಕ್ಯೂಗಳನ್ನು") ಹಾಗೂ ಹೆಲ್ಪ್ ಸೆಕ್ಟನ್ ಅಡಿಯಲ್ಲಿ <u>https://instavote.linkintime.co.in</u>ನಲ್ಲಿ ಲಭ್ಯವಿರುವ ಪೋಟ್ ವ್ಯಾನ್ಯೂಅಲ್ ಅನ್ನು (ಕೈಪಿಡಿಯನ್ನು) ಅವಲೋಕಿಸಬಹುದು ಅಥವಾ enotices@linkintime.co.inಗೆ ಇ–ಮೇಲ್ ಮಾಡಬಹುದು ಅಥವಾ ಇಲ್ಲಿ ಸಂಪರ್ಕಿಸಿ : ದೂರವಾಣಿ 022-4918 6000,ಇನ್ಸ್ಟ್ ವೋರ್ಟ್ ಸಪೋರ್ಟ್ ಹೆಲ್ಫ್ಡ್ಸ್.

ಥಬ್ರಾಜ್ ಹುಶೇನ್ ಡಬ್ಲ್ಯೂ ಕಂಪನಿ ಸಕ್ರೆಟರಿ ಹಾಗೂ ಕಂಪ್ಲೈನ್ಸ್ ಆಫಿಸರ್ ದಿನಾಂಕ : ಅಗಸ್ಟ್ 8 ,2023 ಸ್ಥಳ : ಬೆಂಗಳೂರು

ವಿಳಾಸ: ಯುನಿಟ್ ನಂ. 505, 5ನೇ ಮಹಡಿ, ವಿಂಗ್ 2/ಇ, ಕಾರ್ಮೆರೇಟ್ ಅವೆನ್ನು, ಅಂಧೇರಿ-ಘಟ್ಟೋಪರ್ ಲಿಂಕ್ ರಸ್ತೆ, ಚಕಳ ಅಂಧೇರಿ (ಪೂರ್ವ), ಮುಂಬಯಿ–400 093, ಭಾರತ, ಇ–ಮೇಲ್: sme@indost ಶಾಖಾ ಕಚೇರಿ-ವಿಳಾಸ: ನಂ. 21, ರಾಜಾ ಗ್ಲಿಟ್ಟ್, 1ನೇ ಮಹಡಿ, ಕರ್ಣಾಟಕ ಬ್ಯಾಂಕ್ ಮೇಲ್ಭಾಗ, ಕೆ ಹೆಚ್ ರಸ್ತೆ, ಬೆಂಗಳೂರು-56002

ಸೆಕ್ಷನ್ 13(2)ರ ಸೆಕ್ಯುರಿಟೈಜೀಶನ್ ಮತ್ತು ರಿಕನ್ಸ್ಟಕ್ಷನ್ ಆಫ್ ಫೈನಾನ್ಡಿಯಲ್ ಅಸೆಟ್ಸ್ ಮತ್ತು ಎನ್ಫೋರ್ಸ್ ಮೆಂಟ್ ಆಫ್ ಸೆಕ್ಯುರಿಟಿ ಇಂಟರೆಸ್ಟ್ ಕಾಯಿದೆ, 2002ರ ಅಡಿ ಸೂಚನೆ ನಾನು, ಮೆ॥ ಇಂಡೋಸ್ಟಾರ್ ಕ್ಯಾಪಿಟಲ್ ಫೈನಾನ್ಸ್ ಲಿಮಿಟೆಡ್ನ ಅಧಿಕೃತ ಅಧಿಕಾರಿಯಗಿದ್ದು, ಈ ಮೂಲಕ ಕೆಳಗೆ ಹೆಸರಿಸಿರುವ ಸಾಲಗಾರ(ರು)/ಸಹ– ಸಾಲಗಾರ(ರು)/ಜಾಮೀನುದಾರ(ರು) ಗಳಿಗೆ ಈ ಮೂಲಕ ನೋಟೀಸ್ ನಿಡುವುದೇನೆಂದರೆ, ನೀವು ಹುಮ್ಮ ಬಾಧ್ಯತೆಗಳ ಬಾಕಿಯನ್ನು ಮರುಪಾವತಿಸಲು ವಿಫಲರಾಗಿದ್ದು ಅಂದರೆ ಆಸ್ತಿಯ ಮೇಲೆ ಮೆ။ ಇಂಡೋಸ್ಟಾರ್ನಿಂದ ಪಡೆದುಕೊಂಡ ಸಾಲದ ಮೂಲ ಮೊತ್ತ ಹಾಗೂ ಬಡ್ಡಿ ಹಾಗೂ ಇತರೆ ವೆಚ್ಚಗಳನ್ನು ನಿರಂತರವಾಗ ಮರುಪಾವತಿಸಲು ವಿಫಲರಾಗಿರುವುದರಿಂದ ನಿಮ್ಮ ಸ್ವತ್ತುಗಳನ್ನು ಅನುತ್ತಾದಕ ಆಸ್ತಿ (ಎನ್.ಪಿ.ಎ) ಎಂದು ವರ್ಗೀಕರಿಸಲಾಗಿದೆ. ಅದರಂತೆ ನಿಮಗೆ 04.08.2023 ರಂದು ನೋಟಿಸನ್ನು ಸೆಕ್ಷನ್ 13(2)ರ ಸೆಕ್ಯುರಿಟೈಜೀಶನ್ ಮತ್ತು ರಿಕನ್ ಸ್ಟಕ್ಷನ್ ಆಫ್ ಫೈನಾನ್ಶಿಯಲ್ ಅಸೆಟ್ಸ್ ಮತ್ತು ಎನ್ಫೋರ್ಸ್ ಮೆಂಟ್ ಆಫ್ ಸೆಕ್ಯುರಿಟಿ ಇಂಟರೆಸ್ಟ್ ಕಾಯಿದೆ, 2002ರ ಅನ್ನಯ ನಮಗೆ ತಿಳಿದ ನಿಮ್ಮ ಇತ್ತೀಚಿನ ವಿಳಾಸಕ್ಕೆ ಇಂಡಿಯಾ ಪೋಸ್ಟ್ ಮೂಲಕ 07.08.2023 ರಂದು ನೀಡಲಾಗಿದ್ದು, ಅದು ನಿಮ್ಮಿಂದ ಸ್ವೀಕೃತವಾಗದೆ ನಮಗೆ ಹಿಂತಿರುಗಿ ಬಂದಿರುತ್ತದೆ. ನೀವು ಅದರಿಂದ ಉದ್ದೇಶಪೂರ್ವಕವಾಗಿ ತಪ್ಪಿಸಿಕೊಳ್ಳುತ್ತಿದ್ದೀರೆಂದು ತಿಳಿದು ಈ ಕೆಳಗೆ ಹೆಸರಿಸಿದ ನೀವುಗಳಾದ ಶಿಗಾರ(ರು)/ಸಹ–ಸಾಲಗಾರ(ರು)/ಜಾಮೀನುದಾರ(ರು) ರಿಗೆ ಈ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸುವುದೇನೆಂದರೆ, ನೀವು ಪಡೆದುಕೊಂಡ ಈ ಕೆಳಗೆ ನಮೂದಿಸಿದ

ಸಂಪೂರ್ಣ ಬಾಕಿ ಮೊತ್ತವನ್ನು ಸಂಪುರ್ಣವಾಗಿ ಚುಕ್ತಾ ಮಾಡಬೇಕು. ನೀವು ಭದ್ರತೆಯಾಗಿಟ್ಟ ಸ್ವತ್ತಿನ ವಿವರ ಈ ಕೆಳಗಿನಂತಿದೆ. ಸಾಲಗಾರರ/ಸಹ-ಸಾಲಗಾರರ ಹೆಸರು, ವಿಳಾಸ ಸಾಲಗಾರರು–1: ಶ್ರೀ ವಿನೋದ್ರಾಜ್ ಕರುಣಾಕರನ್ , ನಂ. 386 ಎ/5, 3ನೇ ಆಸ್ತಿಯ ಎಲ್ಲಾ ಭಾಗಗಳು ಸೇರಿದಂತೆ, ಆಸ್ತಿಯ ಅಡ್ಡರಸ್ತೆ, ರಾಮ ದೇವಾಲಯ, ಅಣ್ಣಸಂದ್ರ ಪಾಳ್ಯ, ಬೆಂಗಳೂರು–560017. ಹೆಚ್ಎಎಸ್ಬಿ ಖಾತಾ/ಸೈಟ್ ನಂ. 386–ಎ5, 2. ಶ್ರೀ ವಿನೋದ್ ರಾಜ್ ಕರುಣಾಕರನ್, ನಂ. 386/ಎ5, 3ನೇ ಕ್ರಾಸ್, ರಾಮ ಅಣ್ಣಸಂದ್ರಪಾಳ್ಯ, ರಾಮ ದೇವಾಲಯದ ರಸ್ತೆ, 6ನೇ ದೇವಾಲಯ ರಸ್ತೆ, ಎಲ್ ಬಿ ಶಾಸ್ತ್ರಿ ನಗರ್, ಅಣ್ಣಸಂದ್ರಪಾಳ್ಯ, ಬೆಂಗಳೂರು | ಅಡ್ಡರಸ್ತೆ, ಬೆಂಗಳೂರು (ಅಣ್ಣಸಂದ್ರ ಪಾಳ್ಯ ಗ್ರಾಮ,

3. ಶ್ರೀ ವಿನೋದ್ ರಾಜ್ ಕರುಣಾಕರನ್, ನಂ. 141/1, ಹೊಸ ನಂ. 20, 6ನೇ |ಬೆಂಗಳೂರು ದಕ್ಷಿಣ ದಾಖ್ಲೆ, ಕೆ ಆರ್ ಪುರಂ ಹೋಬಳಿ, ಅಡ್ಡರಸ್ತೆ, ಕಗ್ಗದಾಸಮರ, ಕೆ ಆರ್ ಮರಂ, ಬೆಂಗಳೂರು-560093. ಸಹ-ಸಾಲಗಾರರು: 4. ಶ್ರೀಮತಿ ಶಶಿ ವಿನೋದ್ ರಾಜ್, ನಂ. 386 ಎ/5, 3ನೇ |ಪೂರ್ವ ತಾಲೂಕು), ಇಲ್ಲಿದ್ದು, ಬಿಬಿಎಂಪಿ ಅಡ್ಡರಸ್ತೆ, ರಾಮ ದೇವಾಲಯ, ಅಣ್ಣಸಂದ್ರ ಪಾಳ್ಯ, ಬೆಂಗಳೂರು–560017.

. ಶ್ರೀಮತಿ ಶಶಿ ವಿನೋದ್ ರಾಜ್,ನಂ. 386/ಎ5, 3ನೇ ಕ್ರಾಸ್, ರಾಮ |387–ಎ6, ಪಶ್ರಿಮಕ್ಕೆ: ಹೆಚ್ಎಎಸ್ಬಿ ಸೈಟ್ ನಂ. ದೇವಾಲಯ ರಸ್ತೆ, ಎಲ್ ಬಿ ಶಾಸ್ತ್ರಿ ನಗರ್, ಅಣ್ಣಸಂದ್ರಪಾಳ್ಯ, ಬೆಂಗಳೂರು- 390-ಬಿ1 ಭಾಗ-1, ಉತ್ತರಕ್ಕೆ: 20 ಅಡಿ ರಸ್ತೆ, ದಕ್ಷಿಣಕ್ಕೆ: ಸಹ–ಸಾಲಗಾರರು: 6. ಮೆ။ ಪ್ರವಿನೋಲಿಯ ಕಲೆಕ್ಷನ್ಸ್, ನಂ. 141/1, ಹೊಸ ನಂ. |ಭೂಮಿ. ವಿಸ್ತೀರ್ಣ: ಪೂರ್ವದಿಂದ ಪಶ್ಚಿಮಕ್ಕೆ: 30 ಅಡಿ 20, 6ನೇ ಅಡ್ಡರಸ್ತೆ, ಕಗ್ಗದಾಸಹುರ, ಕೆ ಆರ್ ಮರಂ, ಬೆಂಗಳೂರು560093.

ಸಾಲಗಾರರು−1: ಮೆ∥ ವೈಎಂಅರ್ ತೆಂಡು ಟ್ರೇಡಿಂಗ್ ಪ್ರೈವೇಟ್ ಲಿಮಿಟೆಡ್, ಆಸ್ತಿಯ ಎಲ್ಲಾ ಭಾಗಗಳು ಸೇರಿದಂತೆ, ಆಸ್ತಿಯು ಮೂರು ಫ್ಯಾನ್ಸಿ ಸ್ಟೋರ್ ಬಿಲ್ಟಿಂಗ್, ಜಮಿಯಾ ಮಸೀದಿ ರಸ್ತೆ, ಜಮಿಯಾ ಮಸೀದಿ ಹತ್ತಿರ, | ಬೆಡ್ ರೂಂಗಳ ಫ್ಲ್ಯಾಟ್ ಆಗಿದ್ದು ಎಂ. ಎಸ್ಎಫ್-205, ಶಿರಾ, ತುಮಕೂರು, ಕರ್ನಾಟಕ-572137.

2. ಮೊಹಮಮ್ಮ್ ಅರಾಫತ್, ಫ್ಲ್ಯಾಟ್ ನಂ-205, ಎರಡನೇ ಮಹಡಿ, ಜೆಮಿಸಿಸ್ |ಚದರಡಿಗಳು ಒಟ್ಟಾಗಿ ಎರಡು ಕಾರು ನಿಲುಗಡೆಗೆ ಗ್ರ್ಯಾಂಡೆ, 23/1 ಬೆನ್ನನ್ ಅಡ್ಡರಸ್ತೆ, ವೈಟ್ ಹೌಸ್ ಹತ್ತಿರ, ಬೆಂಗಳೂರು, ತಳಮಹಡಿಯಲ್ಲಿ ಪ್ರದೇಶ ಮೀಸಲಿದ್ದು, ನಂ. ಎಸ್ಎಫ್ 3. ಶ್ರೀ ಮೊಹಮ್ಮದ್ ಅರಾಫತ್, ಫ್ಯಾನ್ಸಿ ಸ್ಟೋರ್ ಬಿಲ್ಟಿಂಗ್, ಜಮಿಯಾ ಮಸೀದಿ | ಗ್ರಾಂಡೆ ಎನ್ನಲಾಗುತ್ತಿದ್ದು, ಸೈಟ್ ನ ಒಗ್ಗೊಡಿಸಿದ

ರಸ್ತೆ, ಜಮಿಯಾ ಮಸೀದಿ ಹತ್ತಿರ, ಶಿರಾ, ತುಮಕೂರು, ಕರ್ನಾಟಕ–572137. ಗ್ರ್ಯಾಂಡೆ, 23/1 ಬೆನ್ಸನ್ ಅಡ್ಡರಸ್ತೆ, ವೈಟ್ ಹೌಸ್ ಹತ್ತಿರ, ಬೆಂಗಳೂರು, ನಿರ್ಮಿಸಲಾಗಿದ್ದು, ವಿಟ್ರಿಪೈಡ್ ಟೈಲ್ಸ್ ಮತ್ತು ಶ್ರೀಮತಿ ರಸ್ಲಾ ಎ, ಫ್ಯಾನ್ಸಿ ಸ್ಟೋರ್ ಬಿಲ್ಟಿಂಗ್, ಜಮಿಯಾ ಮಸೀದಿ ರಸ್ತೆ,

ಹಿಯಾ ಮಸೀದಿ ಹತ್ತಿರ, ಶಿರಾ, ತುಮಕೂರು, ಕರ್ನಾಟಕ–572137.

04 ಆಗಸ್ಟ್ 2023 ಎರಡನೇ ಮಹಡಿ, ಸುಪರ್ ಬಿಲ್ಟಪ್ ಪ್ರದೇಶ 3400 ರೂ.1,27,45,463/ –205 ಇರುವ ಅಪಾರ್ಟ್ಮಾೆಂಟ್ ಕಟ್ಟಡವನ್ನು ಜೆನಿಸಿಸ್ ಮುನಿಪಲ್ ಕಾರ್ಮೊರೇಷನ್ ನಂ. 23/1, ಬೆನನ್ ಕ್ರಾಸ್

ವಿಭೂತಿಮರ ದಾಖ್ಲೆ, ಕೆ ಆರ್ ಮರಂ ಹೋಬಳಿ,

ಬೆಂಗಳೂರು ದಕ್ಷಿಣ ತಾಲೂಕು, ಪ್ರಸ್ತುತ ಬೆಂಗಳೂರು

ವ್ಯಾಪ್ತಿಯಲ್ಲಿದ್ದು, ಪೂರ್ವಕ್ಕೆ: ಹೆಚ್ಎಎಸ್ಬಿ ಸೈಟ್ ನಂ.

ಎಂ ರಾಮ ರೆಡ್ಡಿ ಮತ್ತು ಗೋವಿಂದ ರೆಡ್ಡಿ ರವರಿಗೆ ಸೇರಿದ

ಮತ್ತು ಉತ್ತರದಿಂದ ದಕ್ಷಿಣಕ್ಕೆ: 30 ಅಡಿ.

ಸಮಾನಾಂತರ ಪಾಲು ಇರುವ ಸಾಮನ್ಯ ಪ್ರದೇಶದ ವಿಸೀರ್ಣ 5.08% ಭಾಗ ಮಾಡಲಾಗದ ಪಾಲು ಹಕ್ಕು ಪ್ಪೆಟಲ್ ಹಿತಾಸಕ್ತಿಗಳು ವುತ್ತು ಮಾಲೀಕತ್ವವು ಭೂಮಿಯಲ್ಲಿದ್ದು, 630 ಚದರ ಅಡಿಗಳಿವೆ.

ನೀಡಲಾದ ನೋಟಿಸ್ ತಲುಪದೆ ಇರುವುದರಿಂದ ಬದಲಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೇಲೆ ಹೇಳಲಾದ ಸಾಲಗಾರ(ರು)/ಸಹ–ಸಾಲಗಾರ(ರು)/ಜಾಮೀನುದಾರ(ರು) ಹೇಳಲಾದ ತಗಾದೆ ಮೊತ್ತ ಜೊತೆಗೆ ಭವಿಷ್ಯದ ಬಡ್ಡಿ ಮತ್ತು ಸೇರಿರುವ ಬಡ್ಡಿಯನ್ನು ಈ ನೋಅಈಸ್ ಪ್ರಕಟವಾದ 60 ದಿನಗಳ ಒಳಗೆ ಪಾವತಿಸಬೇಕು ತಪ್ಪಿದಲ್ಲಿ (ಯಾವುದೇ ಪೂರ್ವಾಗ್ರಹ ಪೀಡಿತವಾಗಿರದ ಇಂಡೋಸ್ಟಾರ್ ಕ್ಯಾಪಿಟಲ್ ಫೈನಾನ್ಸ್ ಲಿ. ಗೆ ಲಭ್ಯವಿರುವ ಹಕ್ಕುಗಳ ಪರಿಹಾರೋಪಾಯಗಳ ಮೂಲಕ) ಭದ್ರತಾ ಆಸ್ತಿಗಳ/ಅಡಮಾನ ಆಸ್ತಿಗಳ ಸ್ವಾಧೀನತೆ ಬಗ್ಗೆ ಸೆಕ್ಷನ್ 13(4)ರ ಸೆಕ್ಯುರಿಟೈಜೇಶನ್ ಮತ್ತು ರಿಕನ್ಸ್ಟ್ರಕ್ಷನ್ ಆಫ್ ಫೈನಾನ್ಫಿಯಲ್ ಅಸೆಟ್ಸ್ ಮತ್ತು ಎನ್ಫೋರ್ಸ್ಮಾಎಂಟ್ ಆಫ್ ಸೆಕ್ಯುರಿಟಿ ಇಂಟರೆಸ್ಟ್ ಕಾಯಿದೆ, 2002 ಮತ್ತು ್ವಾಗ್ನ್ ಸಂಗ್ರಹಿಸಿದ್ದಾರೆ. ಆದರಲ್ಲಿರುವ ನಿಯಮದ ಅನ್ವಯ ಮುಂದಿನ ಕ್ರಮ ಕೈಗೊಳ್ಳಲಿರುವರು. ಮೇಲೆ ಹೇಳಲಾದ ಇಬ್ಬರು ಪಾರ್ಟಿಗಳಿಗೆ ಸಲಹೆ ನೀಡುವುದೇನೆಂದರೆಲ್ಲಿಂಡೋಸ್ಟಾರ್ ಕ್ಯಾಪಿಟಲ್ ಫೈನಾನ್ಸ್ ಲಿ.ಗ ಚಾರ್ಜ್ ನಲ್ಲಿರುವ ಮೇಲೆ ವಿವರಿಸಿದ ಆಸ್ತಿಗಳ ವರ್ಗಾವಣೆ ಅಥವಾ ಇನ್ನಿತರೆ ಯಾವುದೇ ಮೂರನೇ ವ್ಯಕ್ತಿಯ ಹಿತಾಸಕ್ತಿಯನ್ನು ಸೃಷ್ಟಿಸುವಂತಿಲ್ಲ.

ದಿನಾಂಕ: 09.08.2023. ಸ್ಥಳ: ಬೆಂಗಳೂರು

ಮೆ॥ ಇಂಡೋಸ್ಟಾರ್ ಕ್ಯಾಪಿಟಲ್ ಫೈನಾನ್ಸ್ ಲಿಮಿಟೆಡ್